



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೫ Part - V	ಬೆಂಗಳೂರು, ಬುಧವಾರ, ೨೧, ಅಶ್ವಯುಜ, ೨೦೨೨ (ಅಶ್ವಯುಜ, ೨೦, ಶಕವರ್ಷ, ೧೯೪೪) BENGALURU, WEDNESDAY, 12, OCTOBER, 2022 (AASHWAYUJA, 20, SHAKAVARSHA, 1944)	ನಂ. ೫೧೨ No. 512
---------------------	--	--------------------

ಮೊಲೀಸ್ ಇಲಾಖೆ

POLCET-2022

ಮೊಲೀಸ್ ಕಾನ್ನಡೀಬಳ್ಳ (ಸಿವಿಲ್) (ಕಲ್ಯಾಣ-ಕನಾಟಕ) ಮಹಡಿಗಳ ನೇಮಕಾತಿ

ಅಧಿಕಾರಿಗಳ ಸಂಖ್ಯೆ: 10/ನೇಮಕಾತಿ-4/2022-23

ವಿಷಯ: ಕಲ್ಯಾಣ-ಕನಾಟಕ ಪ್ರದೇಶದ ಮೊಲೀಸ್ ಕಾನ್ನಡೀಬಳ್ಳ (ಸಿವಿಲ್) (ಮರುಷ & ಮಹಿಳಾ) & (ತೃತೀಯಲೆಂಂಗ ಮರುಷ & ಮಹಿಳಾ) ಹಾಗೂ ಸೇವಾನಿರತ & ಬ್ಯಾಕೋಲಾಗ್ - 454 ಹಾಲ್ ಮಹಡಿಗಳ ನೇರ ನೇಮಕಾತಿ ಕುರಿತು.

~*~*~*~

- ಕನಾಟಕ ರಾಜ್ಯದ, ಮೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಮೊಲೀಸ್ ಕಾನ್ನಡೀಬಳ್ಳ ಸಿವಿಲ್ (ಮರುಷ ಮಹಿಳಾ) ಹಾಲ್ ಮಹಡಿಗಳ ನೇರ ನೇಮಕಾತಿಗಾಗಿ ಕನಾಟಕ ರಾಜ್ಯ ಮೊಲೀಸ್ ಲಿಪಿಕ ನೌಕರರ ಸೇವೆಗಳು ಸೇರಿದಂತೆ (ನೇಮಕಾತಿ) ನಿಯಮ 2004 ಮತ್ತು ಅದರ (ತಿದ್ದುಪಡಿ) ನಿಯಮ, 2009, ಕನಾಟಕ ರಾಜ್ಯ ಮೊಲೀಸ್ ಲಿಪಿಕ ಸೇವೆಗಳನ್ನು ಒಳಗೊಂಡ (ನೇಮಕಾತಿ) (ತಿದ್ದುಪಡಿ) ನಿಯಮಗಳು 2014, 2016, 2020 ಮತ್ತು 2021 ಹಾಗೂ ಕನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ, 2013, ಕನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) (ಅರ್ಹತಾ ಪ್ರಮಾಣ ಪತ್ರಗಳ ನೀಡಿಕೆ) ನಿಯಮಗಳು, 2013 ಹಾಗೂ ಕನಾಟಕ ಸರ್ಕಾರದ ಸುತ್ತೂಲೆ ಸಂಖ್ಯೆ: ಸಿಆಸ್‌ಎಂ 03 ಡೆಸೆಂಬರ್ 2019, ದಿನಾಂಕ: 15.06.2022 ಮತ್ತು ಕನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಾವಳಿ 1977 ಹಾಗೂ ಮೇಲೆ ತಿಳಿಯಪಡಿಸಿದ ನಿಯಮಗಳಿಗೆ ಕಾಲಕಾಲಕ್ಕೆ ಆಗುವ ತಿದ್ದುಪಡಿಗಳ ಅನುಸಾರ ಈ ಅಧಿಕಾರಿಗಳನ್ನು ಪ್ರಕಟಿಸುತ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್ <https://ksp.karnataka.gov.in/> or <https://ksp-recruitment.in/> ಗಳಲ್ಲಿ ಅನ್-ಲೈನ್ (Online) (ಎಲ್ಕ್ರಾನಿಕ್ ಮಾರ್ಗ) ಮುಖಾತರ ಮಾತ್ರ ಸಲ್ಲಿಸತಕ್ಕದ್ದು, ಅರ್ಜಿಗಳನ್ನು ಖಿದ್ದಾಗಿ ಅಭಿವಾ ಅಂಚ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.

ವಿಶೇಷ ಸೂಚನೆಗಳು:

- * ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕವು ಮುಕ್ತಾಯಾದ ನಂತರ 10 ದಿನಗಳ ಕಾಲಾವಕಾಶ ನೀಡಲಾಗುತ್ತಿದ್ದು, ಸದರಿ ದಿನಾಂಕದೊಳಗಾಗಿ ಅಭ್ಯರ್ಥಿಯ ತಾನು ಸಲ್ಲಿಸಿರುವ ಅರ್ಜಿಯಲ್ಲಿ ಹೆಸರು, ಜನ್ಮ ದಿನಾಂಕ, ಕೋರಿದುವ ಮೀಸಲಾತಿ ಹಾಗೂ ಇತರೇ ಯಾವುದೇ ಅಂತರ್ಗಳ ಬದಲಾವಣೆ ಮಾಡಬೇಕಾದಲ್ಲಿ ಖಿದ್ದಾಗಿ / ಅಂಚಿ ಮೂಲಕ ಸಂಬಂಧಪಟ್ಟ ದೃಢೀಕೃತ ದಾಖಲೆಗಳೊಂದಿಗೆ ದೃಢೀಕೃತ ಜನರಲ್ ಅಥ್ವ ಮೊಲೀಸ್, ನೇಮಕಾತಿ, ಕಾಲಾವಕಾಶ ಭವನ, ಅರಮನೆ ರಸ್ತೆ, ಬೆಂಗಳೂರು ರವರ ಕಫೇರಿಗೆ ಸಲ್ಲಿಸತಕ್ಕದ್ದು. ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಸಲ್ಲಿಸುವ ಯಾವುದೇ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ.
- * ಅರ್ಹ ಅಭ್ಯರ್ಥಿಗಳು “ಅನುಭಂಧ-ಅ” ರಲ್ಲಿ ನೀಡಲಾಗಿರುವ ಖಾಲಿ ಮಹಡಿಗಳ ವರ್ಗಾಕರಣವನ್ನು ನೋಡಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಪುಟ:

ಸಾಮಾನ್ಯ ಅರ್ಹತೆ, ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ	₹.400/-
ಪರಿಶೀಲಿತ ಜಾತಿ, ಪರಿಶೀಲಿತ ಪಂಗಡ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ	₹.200/-

ನಿಗದಿತ ಅರ್ಜಿ ಶುಲ್ಕವನ್ನು ಅನೋಲೈನ್ ಮುಖ್ಯಾಂತರ ಪಾಪತಿಸಬಹುದು ಹಾಗೂ ಚಲನ್ ಡೌನ್‌ಲೋಡ್ ಮಾಡಿಕೊಂಡು ಕೆನರಾ ಬ್ಯಾಂಕ್ ಮತ್ತು ಸ್ಥಳೀಯ ಅಂಚೆ ಕಚೇರಿಗಳಲ್ಲಿ ಪಾಪತಿಸಬಹುದು. ಅನೋಲೈನ್ / ಬ್ಯಾಂಕ್ / ಅಂಚೆ ಕಚೇರಿಯಲ್ಲಿ ಅರ್ಜಿ ಶುಲ್ಕದೊಂದಿಗೆ ಸೇವಾ ಶುಲ್ಕವನ್ನು ಅಭ್ಯರ್ಥಿಗಳೇ ಪಾಪತಿಸಬೇಕು.

ಟಿಪ್ಪಣಿ: ಒಮ್ಮೆ ಶುಲ್ಕವನ್ನು ಪಾಪತಿಸಿದ ನಂತರ ಅದನ್ನು ಯಾವುದೇ ಸಂದರ್ಭದಲ್ಲಿಯೂ ಹಿಂದಿರುಗಿಸಲಾಗುವುದಿಲ್ಲ ಅಥವಾ ಅದನ್ನು ನೇಮಕಾತಿ ಸಮಿತಿಯು ನಡೆಸುವ ಇರೆ ಯಾವುದೇ ಪರಿಸ್ಥಿತಿ ಅಥವಾ ನೇಮಕಾತಿಗಳಿಗೆ ಹೊಂದಿಸಿಕೊಳ್ಳಲಾಗುವುದಿಲ್ಲ. ಮೇಲೆನ ಕಾಲಂಗಳಲ್ಲಿ ನಮೂದಿಸಿದಂತೆ ಅಭ್ಯರ್ಥಿಗೆ ಅನ್ನಯಿಸುವ ಅರ್ಜಿ ಶುಲ್ಕ ಮತ್ತು ಸೇವಾ ಶುಲ್ಕವನ್ನು ಅನೋಲೈನ್ ಮುಖ್ಯಾಂತರ / ನಗದು ರೂಪದಲ್ಲಿ ಮಾತ್ರ ಮೇಲೆ ನಮೂದಿಸಿದ ಅಧಿಕೃತ ಬ್ಯಾಂಕಿನ ಶಾಖೆಗಳಲ್ಲಿ / ಅಂಚೆ ಕಚೇರಿಗಳಲ್ಲಿ ಪಾಪತಿಸತಕ್ಕದ್ದು. (ಪಾಪತಿಸುವ ವಿವರಗಳನ್ನು ಈ ಕೆಳಗಿನ ಪ್ರಾರೂಪದಲ್ಲಿ ನೀಡಲಾಗಿದೆ). ದ್ವಿತೀಯ ಹಾಗೂ ಶುಲ್ಕ ಪಾಪತಿಸುವ ವಿಧಾನ :

3. ಅನೋಲೈನ್ (On-line) ಮುಖ್ಯಾಂತರ ಅರ್ಜಿ ಸಲ್ಲಿಸುವ ಹಾಗೂ ಶುಲ್ಕ ಪಾಪತಿಸುವ ವಿಧಾನ :

ಅರ್ಜಿದಾರ ಅರ್ಜಿಯನ್ನು ಭರ್ತೀ ಮಾಡುವ ಮನ್ಯ ಅಧಿಕೃತ ವೆಚೋಸ್‌ಪ್ಲೇಟ್ ಮಾಡಿಕೊಂಡಿರುವ ಮಾಹಿತಿಸೂಚಿ / ಸೂಚನೆಗಳನ್ನು ಜಾಗರೂಕತೆಯಿಂದ ಉದಿಕೊಂಡು ಭರ್ತೀ ಮಾಡಬೇಕು. ಇಲಾಖೆಯ ಅಧಿಕೃತ ವೆಚೋಸ್‌ಪ್ಲೇಟ್ <https://ksp.karnataka.gov.in/> or <https://ksp-recruitment.in/> ನಲ್ಲಿ ನೀಡಲಾಗಿರುವ ಸೂಚನೆಗಳನ್ನು ಉದಿಕೊಂಡು ಇರುವ ಅರ್ಜಿಯನ್ನು ಅನೋಲೈನ್ ಮುಖ್ಯಾಂತರ ಯಾವುದೇ ತಪ್ಪ ಮಾಹಿತಿಯನ್ನು ನೀಡಬೇ ಭರ್ತೀ ಮಾಡತಕ್ಕದ್ದು. ತಪ್ಪ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿದ್ದಲ್ಲಿ, ಸದರಿ ಅರ್ಜಿಯಲ್ಲಿನ ತಪ್ಪ ಮಾಹಿತಿಯನ್ನು ಬಡಲಾವಣ ಮಾಡಲು ಅವಕಾಶವಿರುವುದಿಲ್ಲ ಹಾಗೂ ಅಂತಹವರ ವಿರುದ್ಧ ಕಾನೂನಿನನ್ನು ನೇಮಕಾತಿ ಸಮಿತಿಯು ಸೂಕ್ತ ಕ್ರಮ ಕೈಗೊಳ್ಳುವುದು. ಅರ್ಜಿಯನ್ನು ಭರ್ತೀ ಮಾಡುವ ಮನ್ಯ ಅರ್ಜಿದಾರ ಒಂದು ಬಿಳಿ ಹಾಳೆಯ ಮೇಲೆ ಹಾಸ್‌ಪೋಲೋರ್ ಅಳತೆಯ ಬಣಿದ್ದ ಭಾವಚಿತ್ರ, ಸಹಿ ಮತ್ತು ಅಧಿಸೂಚನೆಯ ಕ್ರಮ ಸಂಖ್ಯೆ 8(ಬಿ)ರಲ್ಲಿ ನಮೂದಿಸಲಾಗಿರುವ ಯಾವುದಾದರೂ ಗುರುತಿನ ಚೇಟಿಯನ್ನು ಪ್ರತ್ಯೇಕವಾಗಿ (Soft Copy - less than 250 KB) ಸ್ಕ್ಯಾನ್ ಮಾಡಿಟ್ಯೂಫ್ ಕೊಂಡಿರೋ ಸ್ಕ್ಯಾನ್ ಮಾಡಿಟ್ಯೂಫ್ ಕೊಂಡಿರುವ ಭಾವಚಿತ್ರ, ಸಹಿ ಮತ್ತು ಗುರುತಿನ ಚೇಟಿಯನ್ನು ಕಂಪ್ಯೂಟರ್ ಮತ್ತೆನ ಆಪ್ಲೋಡ್ (Upload) ಮಾಡುವುದು. ಇಲ್ಲವಾದಲ್ಲಿ ಅಂತಹ ಅರ್ಜಿದಾರರು ಅನೋಲೈನ್ ನಲ್ಲಿ ಅರ್ಜಿಯನ್ನು ತಂಬಿ ಮುಂದುವರೆಯಲು ಸಾಧ್ಯಾಗುವುದಿಲ್ಲ. ಅರ್ಜಿದಾರ ನೀಡಿರುವ ವಿವರಗಳು ಎಲ್ಲಾ ರೀತಿಯಿಂದಲೂ ಸಮರ್ಪಕವಾಗಿದ್ದಲ್ಲಿ ಮಾತ್ರ ಅನೋಲೈನ್ ಮುಖ್ಯಾಂತರ ಅರ್ಜಿ ಶುಲ್ಕವನ್ನು ಅಥವಾ ಚಲನ್ ಮುದ್ರಿಸಬಹುದು. ಚಲನ್ ಮುದ್ರಿಸಲು ಜನರೇಚ್ ಚಲನ್ ಬಟನ್ ಮೇಲೆ ಟೈಕ್ ಮಾಡಿದಾಗ ತ್ರಿಪಾತಿ (Triplicate) ಬ್ಯಾಂಕ್ / ಅಂಚೆ ಕಚೇರಿ ಚಲನ್ ಸ್ಕ್ಯಾನ್ಯಾಗುತ್ತದೆ. ಆ ಚಲನ್ ನಲ್ಲಿ ಅರ್ಜಿಯ ಸಂಖ್ಯೆಯಾಂದಿಗೆ, ಅಂತೇ ಮಾಡಿರುವ ಫೋಟ್, ನಿಮ್ಮ ಭಾವಚಿತ್ರ, ಪ್ರವರ್ಗ, ಮೇಲಾತಿಗಳ ವಿವರ ಮತ್ತು ಪಾಪತಿಸಬೇಕಾಗಿರುವ ನಿಗದಿತ ಶುಲ್ಕಗಳ ಇರುತ್ತವೆ. ಆ ಚಲನ್ ಪ್ರತೀಯನ್ನು ಮುದ್ರಿಸಿ/ಟೈಪ್ ಮಾಡಿಕೊಳ್ಳತಕ್ಕದ್ದು.

ನಂತರ ಅರ್ಜಿದಾರ ಮುದ್ರಿಸಿಕೊಳ್ಳಲಾದ ಚಲನ್ ನಲ್ಲಿ ನಮೂದಾಗಿರುವ ಬಟ್ಟು ಅರ್ಜಿ ಶುಲ್ಕವನ್ನು ಸೇವಾ ಶುಲ್ಕದೊಂದಿಗೆ ನಗದು ರೂಪದಲ್ಲಿಯೇ ಅಧಿಕೃತ ಕೆನರಾ ಬ್ಯಾಂಕ್ ಅಥವಾ ಸ್ಥಳೀಯ ಅಂಚೆ ಕಚೇರಿಯ ಶಾಖೆಗಳಲ್ಲಿ ಪಾಪತಿಸಬೇಕು. ಶುಲ್ಕ ಪಾಪತಿಸಿದ ನಂತರ ಚಲನ್ ನೇ 'ಅಭ್ಯರ್ಥಿ ಪ್ರತೀಯನ್ನು ಇಟ್ಟಿಕೊಂಡಿರತಕ್ಕದ್ದು.

ಅಭ್ಯರ್ಥಿಯು ಶುಲ್ಕ ಪಾಪತಿಸಿದ ಮರುದಿನ ಮನ್ಯ ಇಲಾಖೆಯ ಅಧಿಕೃತ ವೆಚೋಸ್‌ಪ್ಲೇಟ್ <https://ksp.karnataka.gov.in/> or <https://ksp-recruitment.in/> ನಲ್ಲಿ My Application ನ್ನು ಟೈಕ್ ಮಾಡಿ, ತಪ್ಪು ಅರ್ಜಿ ಸಂಖ್ಯೆ, ಜನ್ಯ ದಿನಾಂಕ ಮತ್ತು ಪಾಸ್‌ವರ್ಡ್ ನಮೂದಿಸಿದ ನಂತರವೇ ಅರ್ಜಿ ತೆರೆಯುತ್ತದೆ ಹಾಗೂ ಅಭ್ಯರ್ಥಿಯು ಭರ್ತೀ ಮಾಡಿರುವ ಎಲ್ಲಾ ವಿವರಗಳನ್ನು ಒಳಗೊಂಡಂತೆ ಅರ್ಜಿಯು ಸ್ಕ್ಯಾನ್ಯಾಗುತ್ತದೆ. ಸದರಿ ಅರ್ಜಿಯ ಪ್ರತೀಯನ್ನು ಪ್ರಿಂಟ್ ಮಾಡಿಟ್ಯೂಫ್ ಕೊಂಡಿರತಕ್ಕದ್ದು. ಅರ್ಜಿ ಪ್ರತೀ ಮತ್ತು ಅರ್ಜಿ ಸಂಖ್ಯೆಯು ಮಾನಿನ ನೇಮಕಾತಿ ಪ್ರತೀಯೆಯ ಎಲ್ಲಾ ಹಂತಗಳಿಗೆ ಅವಶ್ಯಕವಾಗಿರುತ್ತದೆ.

- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 20.10.2022 ಬೆಳಿಗ್ 10.00 ಗಂಟೆಯಿಂದ
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21.11.2022 ಸಂಖೆ 06.00 ಗಂಟೆಯಿಂದಗೆ
- ಅನೋಲೈನ್ ನಲ್ಲಿ / ಅಧಿಕೃತ ಬ್ಯಾಂಕ್ ಶಾಖೆಗಳ / ಸ್ಥಳೀಯ ಅಂಚೆ ಕಚೇರಿಗಳ ಕಚೇರಿ ವೇಳೆಯಲ್ಲಿ ಶುಲ್ಕವನ್ನು ಪಾಪತಿಸಲು ಕೊನೆಯ ದಿನಾಂಕ: 23.11.2022.

ಸೂಚನೆಗಳು:

- a) ಹೊಲೇಸ್ ಇಲಾಖೆಯ ಅಧಿಕೃತ ವೆಚೋಸ್‌ಪ್ಲೇಟ್ ನೀಡಲಾಗಿರುವ ಅರ್ಜಿಯನ್ನು ಭರ್ತೀ ಮಾಡಿ, ನಿಗದಿತ ದಿನಾಂಕದೊಳಗೆ ಸಲ್ಲಿಸಲಾಗುವ ಅರ್ಜಿಯನ್ನು ಮಾತ್ರ ಪರಿಗಳಿಸಲಾಗುವುದು.
- b) ತಪ್ಪು ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿದ್ದಲ್ಲಿ ಅಂತಹವರ ವಿರುದ್ಧ ಕಾನೂನಿನನ್ನು ನೇಮಕಾತಿ ಸಮಿತಿಯು ಸೂಕ್ತ ಕ್ರಮ ಕೈಗೊಳ್ಳುವುದು.
- c) ಅನೋಲೈನ್ ಮೂಲಕ ಅರ್ಜಿಯನ್ನು ಭರ್ತೀ ಮಾಡುವ ಸಂದರ್ಭದಲ್ಲಿ ಸಮಸ್ಯೆ ಎದುರಾದಲ್ಲಿ ಸಹಾಯವಾಗಿ (Help line) 080-22943346 ಅನ್ಯ ಸಂಪರ್ಕ ಸಿ ಅಗತ್ಯ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು. ಅನೋಲೈನ್ ಮೂಲಕ ಅರ್ಜಿಯನ್ನು ಭರ್ತೀ ಮಾಡುವ ಸಂದರ್ಭದಲ್ಲಿ ತಾಂತ್ರಿಕ ತೊಂದರೆ ಎದುರಾದಲ್ಲಿ ಅದನ್ಯ ಸ್ಥಗಿತಗೊಳಿಸಿ ಮತ್ತೊಮ್ಮೆ ಅಧಿಕೃತ ವೆಚೋಸ್‌ಪ್ಲೇಟ್ ನೀಡಲಾಗಿರುವ ಅರ್ಜಿಯನ್ನು ಭರ್ತೀ ಮಾಡಲು ತಿಳಿಸಲಾಗಿದೆ.

ಟಿಪ್ಪಣಿ: ಈ ಕೆಳಗೆ ನಮೂದಿಸಿರುವ ಶಾಲೆ ಮದ್ದೆಗಳ ಸಂಖ್ಯೆ ತಾತ್ಕಾಲಿಕವಾಗಿದ್ದು, ಅವಶ್ಯಕತೆ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಬಡಲಾವಣ ಮಾಡಲಾಗುವುದು.

ಕೆಲ್ಲಾಣ-ಕನಾರ್-ಟಿಕ ಪ್ರದೇಶದ ಹೊಲೇಸ್ ಕಾನ್ಸ್ಟಿಟ್ಯೂಟ್ (ಸಿಟಿ) (ಮರುಷ & ಮಹಿಳಾ) ಮತ್ತು (ತೃತೀಯಲೀಂಗ ಮರುಷ & ಮಹಿಳಾ) ಹಾಗೂ ಸೇವಾನಿರತ ಮತ್ತು ಬ್ಯಾಂಕ್‌ಲಾಗ್ ಶಾಲೆ ಮದ್ದೆಗಳ ವಿವರ.

ಮೊಲೀಸ್ ಕಾನ್ಸೆಟ್‌ಬೆಲ್ (ಸಿವಿಲ್) (ಮರುಷ) (ಸ್ಥಳೀಯ ವೃಂದ)-80%	211
ಮೊಲೀಸ್ ಕಾನ್ಸೆಟ್‌ಬೆಲ್ (ಸಿವಿಲ್) (ಮಹಿಳಾ) (ಸ್ಥಳೀಯ ವೃಂದ)-80%	65
ಮೊಲೀಸ್ ಕಾನ್ಸೆಟ್‌ಬೆಲ್ (ಸಿವಿಲ್) (ತೃತೀಯ ಲಿಂಗ ಮರುಷ) (ಸ್ಥಳೀಯ ವೃಂದ)-80%	03
ಸೇವಾನಿರತ ಮೊಲೀಸ್ ಕಾನ್ಸೆಟ್‌ಬೆಲ್ (ಸಿವಿಲ್) (ಮಹಿಳಾ) (ಸ್ಥಳೀಯ ವೃಂದ)-80%	24
ಸೇವಾನಿರತ ಮೊಲೀಸ್ ಕಾನ್ಸೆಟ್‌ಬೆಲ್ (ಸಿವಿಲ್) (ಮಹಿಳಾ) (ಸ್ಥಳೀಯ ವೃಂದ)-80%	07
ಮೊಲೀಸ್ ಕಾನ್ಸೆಟ್‌ಬೆಲ್ (ಸಿವಿಲ್) (ಮರುಷ) (ಮಿಕ್ಕಳಿದ ವೃಂದ)-20%	41
ಮೊಲೀಸ್ ಕಾನ್ಸೆಟ್‌ಬೆಲ್ (ಸಿವಿಲ್) (ಮಹಿಳಾ) (ಮಿಕ್ಕಳಿದ ವೃಂದ)-20%	13
ಸೇವಾನಿರತ ಮೊಲೀಸ್ ಕಾನ್ಸೆಟ್‌ಬೆಲ್ (ಸಿವಿಲ್) (ಮರುಷ) (ಮಿಕ್ಕಳಿದ ವೃಂದ)-20%	05
ಸೇವಾನಿರತ ಮೊಲೀಸ್ ಕಾನ್ಸೆಟ್‌ಬೆಲ್ (ಸಿವಿಲ್) (ಮಹಿಳಾ) (ಮಿಕ್ಕಳಿದ ವೃಂದ)-20%	01
ಮೊಲೀಸ್ ಕಾನ್ಸೆಟ್‌ಬೆಲ್ (ಸಿವಿಲ್) (ಮರುಷ) (ಸ್ಥಳೀಯ ವೃಂದ)-8%	51
ಮೊಲೀಸ್ ಕಾನ್ಸೆಟ್‌ಬೆಲ್ (ಸಿವಿಲ್) (ಮಹಿಳಾ) (ಸ್ಥಳೀಯ ವೃಂದ)-8%	20
ಮೊಲೀಸ್ ಕಾನ್ಸೆಟ್‌ಬೆಲ್ (ಸಿವಿಲ್) (ತೃತೀಯ ಲಿಂಗ ಮರುಷ) (ಸ್ಥಳೀಯ ವೃಂದ)-8%	02
ಮೊಲೀಸ್ ಕಾನ್ಸೆಟ್‌ಬೆಲ್ (ಸಿವಿಲ್) (ತೃತೀಯ ಲಿಂಗ ಮಹಿಳಾ) (ಸ್ಥಳೀಯ ವೃಂದ)-8%	01
ಸೇವಾನಿರತ ಮೊಲೀಸ್ ಕಾನ್ಸೆಟ್‌ಬೆಲ್ (ಸಿವಿಲ್) (ಮರುಷ) (ಸ್ಥಳೀಯ ವೃಂದ)-8%	07
ಸೇವಾನಿರತ ಮೊಲೀಸ್ ಕಾನ್ಸೆಟ್‌ಬೆಲ್ (ಸಿವಿಲ್) (ಮಹಿಳಾ) (ಸ್ಥಳೀಯ ವೃಂದ)-8%	03
ಒಟ್ಟು	454

(ಮೇಲೆ ನಮೂದಿಸಿರುವ ಖಾಲಿ ಮದ್ದಗಳ ವರ್ಗೀಕರಣಕ್ಕೆ ಅನುಭಂಧ-‘ಅ’ ಅನ್ನು ನೋಡತಕ್ಕದ್ದು)

4. ಅಹಂತಾ ಪರತ್ತುಗಳು :

- ಭಾರತೀಯ ನಾಗರಿಕನಾಗಿರತಕ್ಕದ್ದು.
- ಒಬ್ಬ ಜೀವಂತ ಪತ್ತಿಗಿಂತ ಹೆಚ್ಚು ಮಂದಿ ಪತ್ತಿಯರನ್ನು ಹೊಂದಿರುವ ಮರುಷ ಅಭ್ಯರ್ಥಿ ಮತ್ತು ಈಗಾಗಲೇ ಇನ್ನೊಬ್ಬ ಹೆಂಡತಿ ಇರುವ ವ್ಯಕ್ತಿಯರನ್ನು ಮದುವೆಯಾಗಿರುವ, ಮಹಿಳಾ ಅಭ್ಯರ್ಥಿಯು ಸರ್ಕಾರದಿಂದ ಮಾರ್ವಾನುಮತಿಯನ್ನು ಪಡೆಯಿದೇ ನೇಮಕಾತಿಗೆ ಅಹಂತಾಗುವದಿಲ್ಲ.
- ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರ ನೇಮಕಾತಿಯ ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನುಂಟು ಮಾಡುವ ಸಂಭವ ಇರುವ ಯಾವುದೇ ದೈಹಿಕ ನ್ಯಾನತೆಯಿಂದ ಮುಕ್ತರಾಗಿರಬೇಕು.
- ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಂಬಂಧಿತ ಸರ್ಕಾರಿ ಸಚಿವಾಲಯದ ಅಧಿಸೂಚನೆಯನ್ನರು ಕೇಂದ್ರ ಸರ್ಕಾರವು ಹೇರಬಿಸಿರುವ ತೃತೀಯ ಲಿಂಗ ವ್ಯಕ್ತಿಗಳ (ರಕ್ಷಣಾ ವಕ್ಷುಗಳು) ನಿಯಮಗಳು, 2020 ರನ್ನೀಯ ಸಂಬಂಧಪಟ್ಟ ಪ್ರಮಾಣ ಪತ್ರವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ರವರಿಂದ ಪಡೆಯತಕ್ಕದ್ದು. ಸದರಿ ಪ್ರಮಾಣ ಪತ್ರ ಹೊಂದಿರದಿದ್ದಲ್ಲಿ ತೃತೀಯ ಲಿಂಗದ ಮೀಸಲಾತಿಗೆ ಪರಿಗಳಿಸಲಾಗುವದಿಲ್ಲ.

5. ವಯೋಮಿತಿ :

ಅಜ್ಞಾಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 21.11.2022ಕ್ಕೆ ಅಭ್ಯರ್ಥಿಗೆ ಕನಿಷ್ಠ 19 ವರ್ಷ ವಯಸ್ಸಾಗಿರಬೇಕು ಹಾಗೂ ಈ ಕೆಳಕಂಡ ವಯಸ್ಸು ಮೀರಿರಬಾರದು.

- ಮರುಷ ಮತ್ತು ಮಹಿಳಾ ಮತ್ತು ತೃತೀಯ ಲಿಂಗ (ಮರುಷ ಮತ್ತು ಮಹಿಳಾ) ಅಭ್ಯರ್ಥಿಗಳಿಗೆ:

- ಪರಿಶೀಲಿಸ್ತ ಜಾತಿ, ಪರಿಶೀಲಿಸ್ತ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 27 ವರ್ಷಗಳು.
- ಇತರೆ ಅಭ್ಯರ್ಥಿಗಳಿಗೆ 25 ವರ್ಷಗಳು.
- ಕನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷಗಳು.

ಟಿಪ್ಪಣಿ: ಬುಡಕಟ್ಟು ಜನಾಂಗ” ಎಂದರೆ “ಉತ್ತರ ಕನ್ನಡ ಕಾರವಾರ, ದಕ್ಷಿಣ ಕನ್ನಡ ಮಂಗಳೂರು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಜಾಮರಾಜನಗರ ಮತ್ತು ಮೈಸೂರು ಅರಣ್ಯಗಳಲ್ಲಿ ಸಿದ್ದಿಗರು, ಜೀನುಕುರುಬಿ, ಕಾಡುಕುರುಬಿ, ಯೆರವ, ಸೋಲಿಗ, ಕುಡಿಯ, ಗೌಡ್, ಹಸಲರು, ಮಲ್ಕೆಕುಡಿಯ ಮತ್ತು ಕೊರಗ ಬುಡಕಟ್ಟು ಸಮುದಾಯಗಳಿಗೆ ಸೇರಿದ ಅಭ್ಯರ್ಥಿಗಳು”.

- ಸೇವಾನಿರತ ಅಭ್ಯರ್ಥಿಗಳಿಗೆ:

ವಯೋಮಿತಿ : ಅಜ್ಞಾಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 21.11.2022 ಕ್ಕೆ ಅಭ್ಯರ್ಥಿಗೆ ಈ ಕೆಳಕಂಡ ವಯಸ್ಸು ಮೀರಿರಬಾರದು.

- ಪರಿಶೀಲಿಸ್ತ ಜಾತಿ, ಪರಿಶೀಲಿಸ್ತ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 33 ವರ್ಷಗಳು.
- ಇತರೆ ಅಭ್ಯರ್ಥಿಗಳಿಗೆ 31 ವರ್ಷಗಳು.

c) ಅಹಂತೆ:

1. ಅಭ್ಯರ್ಥಿಗಳು ಕನಾಟಕ ಪೋಲೀಸ್ ಇಲಾಖೆಯಲ್ಲಿನ ಪೋಲೀಸ್ ಕಾನ್ಸೆಟ್‌ಬಲ್ ವೃಂದದ ಸಿ.ಎ.ಆರ್./ಡಿ.ಎ.ಆರ್./ಕೆ.ಎಸ್.ಆರ್.ಪಿ./ಕೆ.ಎಸ್.ಎಸ್.ಎಫ್ ಮತ್ತೊಮ್ಮೆಯಲ್ಲಿ 5 ವರ್ಷಗಳ ಸೇವೆಯನ್ನು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅಂದರೆ ದಿನಾಂಕ: 21.11.2022 ಕ್ಕೆ ಪೂರ್ವೇರಬೇಕು ಹಾಗೂ ಪ್ರಸ್ತುತ ಮೇಲ್ತುಂಡ ಮದ್ದೆಯ ಸೇವೆಯಲ್ಲಿರಬೇಕು.

2. ಖಾಯಂ ಮೂವ್ ಅವಧಿಯನ್ನು ತೃಪ್ತಿಕರವಾಗಿ ಪೂರ್ವೇರಬೇಕು ಮತ್ತು ಅರ್ಜಿ ಹಾಕುವ ಸಮಯದಲ್ಲಿ ಯಾವುದೇ ಇಲಾಖಾ ವಿಚಾರಣೆ/ಚಾಲ್ತಿ ಶಿಕ್ಷಣ ಇರಬಾರದು.

d) ಮಾಚಿ ಸೈನಿಕ ಅಭ್ಯರ್ಥಿಗಳಿಗೆ :

ಮಾಚಿ ಸೈನಿಕ ಅಭ್ಯರ್ಥಿಯು ಸೈನಿಕ ವಿಯೋಜನೆ, ಸೇವೆಯಿಂದ ತೆಗೆದುಹಾಕಿದ ಹಾಗೂ ಸೇವಾ ನಿರ್ವತ್ತಿ ಹೊಂದಿದ ಕಾರಣದಿಂದ ಬಿಡುಗಡೆಯಾದ ಮಾಚಿ ಯೋಧರಾಗಿದ್ದಲ್ಲಿ “ಅವರು ಸೇವೆ ಸಲ್ಲಿಸಿದ ಅವಧಿ” ಯಿಜೊತೆಗೆ ಹೆಚ್ಚುವರಿ 03 ವರ್ಷಗಳ ರಿಯಾಯಿತಿಗಳನ್ನು ನೀಡಲಾಗುವುದು. ಮಾಚಿ ಯೋಧ ಎಂಬ ಶಬ್ದವು ಚಾಲ್ತಿಯಲ್ಲಿರುವ ಸಂಬಂಧಿಸಿದ ನಿಯಮಾವಳಿಗಳಲ್ಲಿನ ಪರಿಭಾಷೆಯ ಅಥವಾ ಹೊಂದಿದೆ.

e) ಮಾಚಿ ಸೈನಿಕರ ಬಗ್ಗೆ ವಿವರಣೆ:

ಮಾಚಿ ಸೈನಿಕ ಎಂದರೆ ಸಶಸ್ತ್ರ ದಳಗಳಾದ ನಿಯಮಿತ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯಲ್ಲಿ ಯಾವುದೇ ಶ್ರೇಣಿಯಲ್ಲಿ (ಯೋಧ ಅಥವಾ ಯೋಧರಲ್ಲದ ಮದ್ದೆಗಳಲ್ಲಿ) ಸೇವೆ ಸಲ್ಲಿಸಿದ ವ್ಯಕ್ತಿ. ಆದರೆ ಡಿಪೇನ್ಸ್ ಸೆಕ್ಯೂರಿಟಿ ಕೋರ್ (Defence Security Corps), ಜನರಲ್ ರಿಸರ್ವ್ ಇಂಜಿನಿಯರಿಂಗ್ ಪೋಲೋಸ್ (General Reserved Engineering Force), ಲೋಕ್ ಸಹಾಯಕ ಸೇನಾ (Lok Sahayak Sena) ಮತ್ತು ಪ್ರಾರ್ಥಾ ಮಿಲಿಟರಿ ದಳ (Para Military Forces) ದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಸೇವಕಾಗುವುದಿಲ್ಲ: ಮತ್ತು

(i) ಅಂತಹ ಸೇನೆಯಿಂದ ನಿರ್ವತ್ತಿ ಹೊಂದಿದ ನಂತರ ನಿರ್ವತ್ತಿ ವೇತನ ಪಡೆಯುತ್ತಿರುವ
ಅಥವಾ

(ii) ವ್ಯಾಪ್ತಿಯ ಕಾರಣಗಳಿಂದ ಮಿಲಿಟರಿ ಸೇವೆಯಿಂದ ಬಿಡುಗಡೆಯಾದ ಅಥವಾ ವ್ಯಕ್ತಿಯ ಹಿಡಿತಕ್ಕೂ ಮೀರಿದಪರಿಸ್ಥಿತಿಗಳಿಂದ ಮತ್ತು ವ್ಯಾಪ್ತಿಯ ಅಥವಾ ಅಸಾಮಧ್ಯದ ಹಿಂಜಣಿ ಪಡೆದು ಅಂತಹ ಸೇವೆಯಲ್ಲಿ ಬಿಡುಗಡೆಯಾದವನು.

ಅಥವಾ

(iii) ಸ್ವಂತ ಕೋರಿಕೆ ಹೊರತುಪಡಿಸಿ ಸಿಬ್ಬಂದಿ ಕಡಿತದ ಪರಿಣಾಮದಿಂದ ಅಂತಹ ಸೇವೆಯಿಂದ
ಬಿಡುಗಡೆ ಹೊಂದಿದ ವ್ಯಕ್ತಿ:

ಅಥವಾ

(iv) ತನ್ನ ಸ್ವಂತ ಕೋರಿಕೆ ಮೇರೆಗೆ ಅಥವಾ ದುರ್ಸದತೆ ಅಥವಾ ಅಸಾಮಧ್ಯದ ಕಾರಣದಿಂದಾಗಿ ತೆಗೆದುಹಾಕಿರುವ ಅಥವಾ ಕರ್ತವ್ಯದಿಂದ ವಜಾ ಮಾಡಿದ ವ್ಯಕ್ತಿಗಳನ್ನು ಹೊರತುಪಡಿಸಿ, ನಿರ್ದಿಷ್ಟ ಅವಧಿಯನ್ನು ಪೂರ್ವೇಸಿದ ತರುವಾಯ ಬಿಡುಗಡೆ ಹೊಂದಿದ ವ್ಯಕ್ತಿ ಮತ್ತು ಗಾಢ್ಯಾಟಿ ಪಡೆಯುತ್ತಿರುವ ವ್ಯಕ್ತಿ ಮತ್ತು ಪ್ರಾಂತೀಯ ಸೇವೆಯ ಈ ಕೆಳಗೆ ಹೆಸರಿಸಿದ ವರ್ಗದ ಸಿಬ್ಬಂದಿಯವರು:

ಅ) ನಿರಂತರ ಸೇವೆ ಸಲ್ಲಿಸಿ ನಿರ್ವತ್ತಿ ಹೊಂದಿದ ಹಿಂಜಣಿದಾರರು.

ಆ) ಮಿಲಿಟರಿ ಸೇವೆಯಿಂದಾಗಿ ಉಂಟಾದ ದೃಷ್ಟಿಕೆ ಅಸಾಮಧ್ಯದ ಹೊಂದಿ ಬಿಡುಗಡೆಯಾದ ವ್ಯಕ್ತಿ.

ಇ) ಗ್ರಾಲಂಟ್ ಪ್ರಶಸ್ತಿ ವಿಜೇತರು.

ವಿವರಣೆ: ಕೇಂದ್ರ ಸಶಸ್ತ್ರದ ಸೇವೆಯಲ್ಲಿ ವ್ಯಕ್ತಿಗಳು ಸೇವೆಯಿಂದ ನಿರ್ವತ್ತಿ ಹೊಂದಿದ ನಂತರ ಮಾಚಿ ಸೈನಿಕರ ವರ್ಗದಿಂದ ಬರೆದ ವ್ಯಕ್ತಿಗೆ ಒಪ್ಪಂದವು ಪೂರ್ವಾವಾಗಲು ಒಂದು ವರ್ಷಕ್ಕೆ ಮುನ್ನ ಉದ್ಯೋಗಕ್ಕೆ ಅರ್ಜಿ ಹಾಕಿಕೊಳ್ಳಲು ಹಾಗೂ ಅವರಿಗೆ ಮಾಚಿ ಸೈನಿಕರಿಗೆ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಹೊಂದಲು ಅನುಮತಿ ನೀಡಲಾಗಿದೆ. ಆದರೆ ಸಮವಸ್ಥವನ್ನು ತ್ಯಜಿಸಲು ಅನುಮತಿ ನೀಡುವವರಿಗೆ ರಾಜ್ಯ ನಾಗರಿಕ ಸೇವೆ ಅಥವಾ ಮದ್ದೆಗಳಿಗೆ ನೇಮಕ ಹೊಂದುವರಿತ್ತಿಲ್ಲ.

(v) ಕೆ.ಸಿ.ಎಸ್. (ಸಾಮಾನ್ಯ ನೇಮಕಾತಿ) ನಿಯಮ 9(1) ರಸ್ತೆಯ ಕೇಂದ್ರ ಸಶಸ್ತ್ರದಲ್ಲಿ ಸೇವೆ ಸಲ್ಲಿಸುವಾಗ ಹಕ್ಕರಾದ ಅಥವಾ ಶಾಷ್ಟ್ರತವಾಗಿ ದೃಷ್ಟಿಕೆ ವಿಕಲತೆ ಹೊಂದಿದ ವ್ಯಕ್ತಿಗಳ ಕುಟುಂಬದವರು (ಸಂದರ್ಭನುಸಾರ ಹಂಡತಿ ಅಥವಾ ಗಂಡ ಮತ್ತು ಮಕ್ಕಳ ಮತ್ತು ಮಲ ಮಕ್ಕಳು) ಮಾಚಿ ಸೈನಿಕ ಮೀಸಲಾತಿಗೆ ಅರ್ವರಾಗಿರುತ್ತಾರೆ. ಮಾಚಿ ಸೈನಿಕ ಮಕ್ಕಳಿಗೆ ವಯೋಮುತ್ತಿ ಸದಿಲಿಕೆ, ಸಹಿಪ್ಪುತೆ ಪರಿಣ್ಮೆ ಹಾಗೂ ದೇಹದಾಧ್ಯತೆ ಪರೀಕ್ಷೆಯಲ್ಲಿ ಯಾವುದೇ ತರಹದ ವಿನಾಯಿತಿಯನ್ನು ನೀಡಲಾಗುವುದಿಲ್ಲ. ಕರ್ತವ್ಯ

ನಿರ್ವಹಿಸುತ್ತಿದ್ದ ಕೇಂದ್ರ ಸರ್ಕಾರಿಗಳಿಂದ ಅವಲಂಬಿತ ಪ್ರಮಾಣ ಪತ್ರ ಮತ್ತು ಸೈನಿಕ ಜೋರ್ಡೆನಿಂದ ಪ್ರಮಾಣ ಪತ್ರವನ್ನು ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ:

21.11.2022ರೊಳಗಾಗಿ ಪಡೆದಿಟ್ಟಕೊಂಡಿರತಕ್ಕದ್ದು.

ಟಿಪ್ಪಣಿ:

ಮೇಲಿನ ಪರ್ತಿನ ಪ್ರಕಾರ ಮಾಡಿ ಸೈನಿಕ ಮೀಸಲಾತಿ ಕೋರುವ ಅಭ್ಯರ್ಥಿಗಳು ನಿಯಮಾನುಷಾರ ಆ ಮೀಸಲಾತಿಗೆ ಅರ್ವಾರೇ? ಎಂಬುದನ್ನು ಹತ್ತಿರದ ಜಿಲ್ಲಾ ಸೈನಿಕ ಜೋರ್ಡೆನಿಂದ ತಿಳಿದುಹೊಂಡು ಮೀಸಲಾತಿಯನ್ನು ಕೋರುವುದು ಸೂಕ್ತ.

6. ವಿದ್ಯಾರ್ಥಿ:

ಮೊಲೀಸ್ ಕಾನ್ಸೆಲೆಬ್ಲ್ ನಾಗರಿಕ (ಪುರುಷ ಮತ್ತು ಮಹಿಳಾ) ಮದ್ದೆಗಳ ಆಯ್ದುಯ ಸಲುವಾಗಿ ಕಂಡಿಕೆ 1ರಲ್ಲಿ ನಮೂದಿಸಿರುವ ವ್ಯಂದ ಮತ್ತು ನೇಮಕಾತಿ (ತಿಳ್ಳಿಪಡಿ) ನಿಯಮ 2009ರ ಪ್ರಕಾರ ಅಭ್ಯರ್ಥಿಗಳು ಪಿ.ಯು.ಸಿ., ಅಥವಾ ತತ್ವಮಾನ ವಿದ್ಯಾರ್ಥಿಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ, ಅಂದರೆ 21.11.2022ಕ್ಕೆ ಹೊಂದಿರಬೇಕು. (ಮಾಡಿ ಸೈನಿಕ ಅಭ್ಯರ್ಥಿಗಳು ವಿದ್ಯಾರ್ಥಿಯ ಪ್ರಮಾಣ ಪತ್ರವನ್ನು ದಿನಾಂಕ: 21.11.2022ರೊಳಗೆ ಹೊಂದಿದ್ದರೆ ಅಂತಹ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ಮಾತ್ರ ಪರಿಗಣಿಸಲಾಗುವುದು).

- ಸರ್ಕಾರದ ಸುತ್ತೋಲೆ ಸಂಖ್ಯೆ : ಸಿಆಸ್ಪಿ 81 ಸೇವನೆ 2017, ದಿನಾಂಕ: 27.02.2018 ರಲ್ಲಿ ಕನಾಂಟಿಕ ಪದವಿ ಪ್ರಾವ್ಯ ಶಿಕ್ಷಣ ಮಂಡಳಿಯು ನಡೆಸುವ ಪಿಯುಸಿ ವಿದ್ಯಾರ್ಥಿಯ ತತ್ವಮಾನ ವಿದ್ಯಾರ್ಥಿಗಳು ಈ ಕೆಳಕಂಡಂತಿರುತ್ತದೆ.
 - 1) ಸಿ.ಬಿ.ಎಸ್.ಇ ಮತ್ತು ಐ.ಎಸ್.ಸಿ ಮಂಡಳಿಯು ನಡೆಸುವ ಕ್ಲಾಸ್ 12 ಪರೀಕ್ಷೆ.
 - 2) ಇತರೆ ರಾಜ್ಯ ಸರ್ಕಾರದ ಪರೀಕ್ಷೆ ಮಂಡಳಿಯು ನಡೆಸುವ ಕ್ಲಾಸ್ 12 ಪರೀಕ್ಷೆ.
 - 3) ನಾಷಣ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಚ್ನಾಲಾಜಿಕಲ್ ಏಂಜಿನಿಯರಿಂಗ್ (ಎನ್.ಐ.ಎಸ್) ವರ್ತಿಯಿಂದ ನಡೆಸುವ ಉನ್ನತ ಪ್ರೋಥ್ರ ಶಿಕ್ಷಣ ಕೋರ್ಸ್/ಹೆಚ್.ಎಸ್.ಸಿ.
 - 4) ಎರಡು ವರ್ಷಗಳ ಬಿಂದು ಭಾಷಾ ಕೋರ್ಸ್ ಮತ್ತು ಬಂದು ಶೈಕ್ಷಣಿಕ ವಿಷಯದಲ್ಲಿ (ದೂರಕಲೆಕ್ ಮಾದರಿಯಲ್ಲಿ) ಅಥವಾ ಪದವಿಪೂರ್ವ ಮಂಡಳಿಯು ನಡೆಸುವ ಪರೀಕ್ಷೆಯಲ್ಲಿ ಬಂದು ಭಾಷೆ ಮತ್ತು ಬಂದು ವಿಷಯದಲ್ಲಿ ಉತ್ತೀರ್ಣರಾದಲ್ಲಿ ಮಾತ್ರ ಪಿ.ಯು.ಸಿಗೆ ತತ್ವಮಾನ.
- ಸರ್ಕಾರದ ಆದೇಶ ಸಂಖ್ಯೆ: ಇಡೀ 19 ಟಿಪ್ಪಣಿ 2019, ದಿನಾಂಕ: 06.08.2021ರಲ್ಲಿ ಕನಾಂಟಿಕ ರಾಜ್ಯ ವೃತ್ತಿ ಶಿಕ್ಷಣ ಕೋರ್ಸ್‌ಗಳು (ಜೆ.ಬಿ.ಸಿ) ಪಿ.ಯು.ಸಿಗೆ ತತ್ವಮಾನವೆಂದು ಈ ಕೆಳಕಂಡ ಅಂಶಗಳಿಗೆ ಮಾತ್ರ ಪರಿಗಣಿಸಿ, ಆದೇಶಿಸಿದೆ.
 1. ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡುವ ಹಾಗೂ ಈಗಾಗಲೇ ನೇಮಕಾತಿ ಹೊಂದಿ ಆದೇಶ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಜೆ.ಬಿ.ಸಿ ಯು ಪಿ.ಯು.ಸಿಗೆ ತತ್ವಮಾನವೆಂದು ಪರಿಗಣಿಸುವುದು.
 2. ಪಿ.ಯು.ಸಿ ಅಥವಾ ಜೆ.ಬಿ.ಸಿ ಅಂಕಗಳನ್ನು ಪರಿಗಣಿಸದೆ ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪರಿಗಣಿಸಿ ಉದ್ಯೋಗಕ್ಕೆ ಆಯ್ದು ಮಾಡುವುದಾದರೆ ಜೆ.ಬಿ.ಸಿಯನ್ನು ಪಿ.ಯು.ಸಿಗೆ ತತ್ವಮಾನವೆಂದು ಕನಿಷ್ಠ ಶೈಕ್ಷಣಿಕ ಅರ್ಹತೆಯಾಗಿ ಪರಿಗಣಿಸುವುದು.
- ಸರ್ಕಾರದ ಆದೇಶ ಸಂಖ್ಯೆ: ಇಡೀ 33 ಟಿಪ್ಪಣಿ 2021, ದಿನಾಂಕ: 30.09.2021ರಲ್ಲಿ ಮೂರು ವರ್ಷಗಳ ಡಿಪ್ಲೊಮಾ ವಿದ್ಯಾರ್ಥಿಯನ್ನು ಪಿ.ಯು.ಸಿ ವಿದ್ಯಾರ್ಥಿ ತತ್ವಮಾನವೆಂದು ಈ ಕೆಳಕಂಡ ಅಂಶಗಳಿಗೆ ಮಾತ್ರ ಪರಿಗಣಿಸಿ, ಆದೇಶಿಸಿದೆ.
 1. ನೇರ ನೇಮಕಾತಿ / ಅನುಕಂಪದ ಆಧಾರದ ನೇಮಕಾತಿ ಹೊಂದಲು ಮತ್ತು ಉನ್ನತ ಶಿಕ್ಷಣ ಪಡೆಯಲು ತಾಂತ್ರಿಕ ಶಿಕ್ಷಣ ಇಲಾಖೆಯು ಮೂರು ವರ್ಷಗಳ ಡಿಪ್ಲೊಮಾ ಶಿಕ್ಷಣವನ್ನು ಪಿ.ಯು.ಸಿಗೆ ತತ್ವಮಾನವೆಂದು ಪರಿಗಣಿಸುವುದು.
 2. 2015ಕ್ಕಿಂತ ಹಿಂದಿನ ವರ್ಷಗಳಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯು ಮೂರು ವರ್ಷಗಳ ಡಿಪ್ಲೊಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ಕೆ.ಪಿ.ಎಸ್.ಸಿ ಯಿಂದ ನಡೆಸುವ ಇಲಾಖಾ ಪರೀಕ್ಷೆಗಳ ಜೊತೆಗೆ ಕನ್ನಡ ಭಾಷಾ ಪರೀಕ್ಷೆಯನ್ನು ತೇಗೆಡಿಕೆ ಮೊಂದುವುದು.

ಟಿಪ್ಪಣಿ :

- a) ಮೇಲೆ ನಮೂದಿಸಿದಂತೆ ವಿದ್ಯಾರ್ಥಿಯನ್ನು / ಶೇಕಡ ಅಂಕಗಳನ್ನು ಹೊಂದದೇ ಇರುವ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರೆ ನಂತರ ನೇಮಕಾತಿ ಸಮಿತಿಗೆ ವಿದ್ಯಾರ್ಥಿ / ಶೇಕಡ ಅಂಕಗಳನ್ನು ಹೊಂದಿರುವುದಿಲ್ಲವೆಂದು ಪತ್ತೆಯಾದಲ್ಲಿ ಅಂತಹ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ಯಾವುದೇ ಹಂತದಲ್ಲಾದರೂ ರದ್ದು ಪಡಿಸಲಾಗುವುದು.

- b) ಅಜ್ಞ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ನಿಗದಿತ ವಿದ್ಯಾಹರ್ಷತೆ ಪಡೆಯಲು ಪರೀಕ್ಷೆ ಬರೆದು ಘರ್ತಾಂಶಕ್ಕಾಗಿ ಕಾರ್ಯತ್ವಿರುವ ಅಭ್ಯರ್ಥಿಗಳು ಅಜ್ಞ ಸಲ್ಲಿಸಲು ಅರ್ಹರಾಗಿರುವುದಿಲ್ಲ. ಮೇಲಿನ ವಿದ್ಯಾಹರ್ಷತೆಯನ್ನು ಹೊರತುಪಡಿಸಿ ಬೇರೆ ಯಾವ ವಿದ್ಯಾಹರ್ಷತೆಯನ್ನೂ ಪರಿಗಣಿಸಲಾಗುವುದಿಲ್ಲ. ಅಜ್ಞ ಸಲ್ಲಿಸಲು ಕೊನೆಯ ದಿನಾಂಕ 21.11.2022ರೊಳಗೆ ಎಲ್ಲಾ ಅಭ್ಯರ್ಥಿಗಳು ಹಿಯುಸಿ, 12ನೇ ತರಗತಿ ಅಧ್ಯವಾ ತತ್ವವಾನ ಪರೀಕ್ಷೆಯ ಅಂತಹಟ್ಟಿಯನ್ನು ಹೊಂದಿರಬೇಕು.
- c) ಸರ್ಕಾರಿ ಆದೇಶ ಸಂಖ್ಯೆ: ಸಿಆಸ್ಪಿ 69 ಎಸ್‌ಸಿಆರ್ 84 ಬೆಂಗಳೂರು, ದಿನಾಂಕ: 23.09.1985 ರನ್ನು ಯು 'ಸ' ವರ್ಗದ ಹುದ್ದೆಗಳಿಗೆ ಅಯ್ಯೆಯಾದ ಯಾವುದೇ ಅಭ್ಯರ್ಥಿಯು ಸರ್ಕಾರವು ವಿಶೇಷ ಅಧ್ಯವಾ ಸಾಮಾನ್ಯ ಆದೇಶದಲ್ಲಿ ನಿಗದಿಪಡಿಸುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಹೊರತು ನೇಮಕ ಹೊಂದಲು ಅರ್ಹನಾಗುವುದಿಲ್ಲ. ಆದ್ದರಿಂದ ಅಂತಿಮ ಅಯ್ಯೆ ಪಟ್ಟಿಯಲ್ಲಿ ಅಯ್ಯೆಯಾದ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡವನ್ನು ಪ್ರಾಧಿಕಾರಿ ಅಭ್ಯರ್ಥಿಸಿದ್ದರೆ ಅಂತಹ ಅಭ್ಯರ್ಥಿಗಳು ನೇಮಕಾತಿ ಪ್ರಾಧಿಕಾರ ನಡೆಸುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗತಕ್ಕದ್ದು.

7. ತರಬೇತಿ, ಖಾಯಂಪೂರ್ವ ಅವಧಿ ಮತ್ತು ವೇತನ ಶೈಲಿ:

a) ತರಬೇತಿ:

ನೇಮಕಾತಿ ಹೊಂದಿದ ಅಭ್ಯರ್ಥಿಗಳ ಇಡೀ ಮತ್ತು ಬಜೆಟಿ ರವರು ಕಾಲ ಕಾಲಕ್ಕೆ ನಿರ್ದಿಷ್ಟ ಪಡಿಸಿದ ಮೋಲೀಸ್ ತರಬೇತಿ ಶಾಲೆಗಳಲ್ಲಿ ಮೂಲ ತರಬೇತಿಯನ್ನು ಪಡೆಯಬೇಕು. ತರಬೇತಿಯಲ್ಲಿ ನಿಗದಿಪಡಿಸಿದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಅನುತ್ತೀರ್ಣರಾದ ಅಭ್ಯರ್ಥಿಗಳನ್ನು ಸೇವೆಯಿಂದ ವಚಾಗೊಳಿಸಲಾಗುವುದು.

b) ಖಾಯಂಪೂರ್ವ ಅವಧಿ:

ನೇರ ನೇಮಕಾತಿ ಮೂಲಕ ಆಯ್ದುಗೊಂಡ ಅಭ್ಯರ್ಥಿಗಳು ಏರಡು ವರ್ಷ ಆರು ತಿಂಗಳು ಖಾಯಂ ಪೂರ್ವ ಅವಧಿಯಲ್ಲಿರುತ್ತಾರೆ.

c) ವೇತನ ಶೈಲಿ:

₹.23500-550-24600-600-27000-650-29600-750-32600-850-36000-950-39800-1100-46400-1250-47650.

d) ಪಿಂಚಣಿ ಸೌಲಭ್ಯ:

ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ(ಎಸ್‌ಪಿಎಲ್) 04 ಪಿಇಟಿ 2005, ದಿನಾಂಕ: 31.03.2006 ರಂತೆ ನೂತನ ಅಂಶದಾಯಿ ಪಿಂಚಣಿ ಸೌಲಭ್ಯ ಅನ್ವಯವಾಗುವುದು.

8. ಲಿಖಿತ ಪರೀಕ್ಷೆ:

- a) ಪರೀಕ್ಷೆಗಳ ದಿನಾಂಕವನ್ನು ಮುಂದೆ ಜಾಹೀರಾತು ಪಡಿಸಲಾಗುವುದು ಹಾಗೂ ಮೋಲೀಸ್ ಇಲಾಖೆಯ ವೆಬ್‌ಸೈಟ್ <https://ksp.karnataka.gov.in/> or <https://ksp-recruitment.in/> ಗಳಲ್ಲಿ ಪ್ರಕಟಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಇಲಾಖೆಯ ವೆಬ್‌ಸೈಟ್‌ನ್ನು ದಿನ ವಿಶ್ವ ನೋಡಲು ತಿಳಿಸಲಾಗಿದೆ. ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ಸಂಬಂಧಪಟ್ಟ ಘಟಕಗಳ ಕೇಂದ್ರಗಳಲ್ಲಿ ಮಾತ್ರ ನಡೆಸಲಾಗುವುದು. ಅಯ್ಯೆ ಸಮಿತಿಯು ಯಾವುದೇ ಪರೀಕ್ಷೆ ಕೇಂದ್ರವನ್ನು ರದ್ದುಪಡಿಸುವ ಅಧ್ಯವಾ ಹೊಸದಾಗಿ ಸೇರಿಸುವ ಹಕ್ಕನ್ನು ಕಾಯ್ದಿರಿಸಿಕೊಂಡಿರುತ್ತದೆ.
- b) ಆನ್‌ಲೈನ್ ಮುಖಾಂತರ ಮಾತ್ರ ಅಜ್ಞ ಸಲ್ಲಿಸಿರುವುದರಿಂದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯ ದಿನಾಂಕ, ಸಮಯ ಮತ್ತು ಸ್ಥಳವನ್ನು ಹೊಂದಿರುವ ಪ್ರವೇಶ ಕರೆ ಪತ್ರವನ್ನು ಪ್ರತ್ಯೇಕವಾಗಿ ಅಂತೆ ಮುಖಾಂತರ ನೀಡಲಾಗುವುದಿಲ್ಲ. ಆದ್ದರಿಂದ ಲಿಖಿತ ಪರೀಕ್ಷೆಯ ಕರೆಪತ್ರವನ್ನು ಈ ಕಳೇರಿಯ ಅಧಿಕೃತ ವೆಬ್‌ಸೈಟ್ <https://ksp.karnataka.gov.in/> or <https://ksp-recruitment.in/> ಗಳಿಂದ ಕಡ್ಡಾಯವಾಗಿ ಪಡೆದುಕೊಳ್ಳತಕ್ಕದ್ದು (Download). ಈ ಸಂಬಂಧ ಅಭ್ಯರ್ಥಿಗಳು ಮುಖ್ಯವಾಗಿ ಈ ಕಳೇರಿಯ ಅಧಿಕೃತ ವೆಬ್‌ಸೈಟ್ <https://ksp.karnataka.gov.in/> or <https://ksp-recruitment.in/> ಗಳನ್ನು ದಿನನಿತ್ಯ ಮೇಲಿಂದ ಮೇಲೆ ಗಮನಿಸುತ್ತಿರುವುದು ಸೂಕ್ತ. ಕರೆಪತ್ರವನ್ನು ಪಡೆಯದೆ ಪರೀಕ್ಷೆಗೆ ಹಾಜರಾದಲ್ಲಿ ಅಂತಹವರಿಗೆ ಲಿಖಿತ ಪರೀಕ್ಷೆಗೆ ಅವಕಾಶ ನೀಡಲಾಗುವುದಿಲ್ಲ. ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಬರುವಾಗ, ಕರೆಪತ್ರದ ಜೊತೆಗೆ ಈ ಕೆಳಕಂಡ ಯಾವುದಾದರೂ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು

- i) ಪಾಸ್‌ಪೋರ್ಟ್ (Passport)

ii) ಚಾಲನಾ ಪರವಾನಗಿ ಪತ್ರ (Driving License)

iii) ಪಾನ್ ಕಾರ್ಡ್ (PAN Card)

iv) ರಾಜ್ಯ ಸರ್ಕಾರ / ಕೇಂದ್ರ ಸರ್ಕಾರ / ಸಾರ್ವಜನಿಕ ಸ್ವಾಮ್ಯದ ಅಥವಾ ಸರ್ಕಾರದ ಅಧಿನಿಕೀಕ್ರಮಪಟ್ಟಿ ಖಾಸಗಿ ಕಂಪನಿಗಳು ವಿಶೇಷಿಸಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೆಣಿ (Service ID Card)

v) ಸಾರ್ವಜನಿಕ ಬ್ಯಾಂಕುಗಳು / ಅಂಚೆ ಕಳೆಗಳು ವಿಶೇಷಿಸಿರುವ ಭಾವಚಿತ್ರವಿರುವ ಪಾಸ್ ಮಸ್ತಕ್ (Bank Pass Book with Photograph)

vi) ಭಾವಚಿತ್ರ ಸಮೀಕ್ಷೆ ನೋಂದಣಿಯಾಗಿರುವ ಸ್ವಿತ್ತಿನ ದಾಖಿಲೆಪತ್ರ ಅಥವಾ ಪಟ್ಟು ಮಸ್ತಕ್ (Pattas and registered deeds with Photograph)

vii) ಭಾವಚಿತ್ರ ಸಮೀಕ್ಷೆ ಸಂಬಂಧಪಟ್ಟಿ ಪ್ರಾಧಿಕಾರಿಯವರು ವಿಶೇಷಿಸಿರುವ ಜಾತಿ ಪ್ರಮಾಣ ಪತ್ರ (Caste Certificate with Photo)

viii) ಮಾಜಿ ಸೈನಿಕ ಅಭ್ಯರ್ಥಿಗಳಿಗೆ ವಿಶೇಷಿಸಿರುವ ಪಿಂಚಣಿ ಮಸ್ತಕ್ / ಪಿಂಚಣಿ ಮಂಜೂರಾತಿ ಆಗಿರುವ ಆದೇಶ (Ex-servicemen's pension book/pension payment order)

ix) ಎನ್.ಆರ್.ಇ.ಜಿ.ಎಸ್.ಯಿಂದ ನೀಡಿದ ಭಾವಚಿತ್ರವಿರುವ ಉದ್ದೇಶ ಚೆಚ್ಚಿ. (Job cards with Photograph)

x) ಎಲೆಕ್ಟ್ರಾನಿಕ್ ಮೋಟ್ರೋ ಗುರುತಿನ ಚೆಚ್ಚಿ (EPIC).

xi) ಭಾರತೀಯ ಗುರುತು ಪ್ರಾಧಿಕಾರದಿಂದ ನೀಡಲಾಗಿರುವ ಆಧಾರ್ ಕಾರ್ಡ್.(AADHAR CARD).

c) ಲಿಖಿತ ಪರೀಕ್ಷೆಗೆ ತರಬೇಕಾದ ದಾಖಿಲೆಗಳು i) ಲಿಖಿತ ಪರೀಕ್ಷೆಯ ಕರೆಪತ್ರ, ii) ಗುರುತಿನ ಚೆಚ್ಚಿ, iii) ಅನ್‌ಲೈನ್ ಅಜೆಕ್ಟ್‌ಯ ಜೆರಾಕ್ ಪ್ರತಿ ತರತಕ್ಕದ್ದು, ತಪ್ಪಿದ್ದಲ್ಲಿ ಲಿಖಿತ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗುವುದಿಲ್ಲ.

d) ಮೊಲೀಸ್ ಕಾನ್ಟ್ರೋಬಲ್ (ನಾಗರಿಕ) (ಮುರುಷ ಮತ್ತು ಮಹಿಳಾ) ಹುದ್ದೆಗಳಿಗೆ ಸಂಬಂಧಿಸಿದಂತೆ ಕನ್ನಡ ಮತ್ತು ಅಂಗ್ಲ ಭಾಷೆಯಲ್ಲಿ 100 ಅಂಕಗಳಿಗೆ ವಸ್ತುನಿಷ್ಟ (ಅಜ್ಞಿಷ್ಟ್‌ವ್ಯಾ) ಮಾದರಿಯ, ಬಹುವಿಧ ಆಯ್ದ್ಯು (Multiple choice) ಉತ್ತರಗಳ ಲಿಖಿತ ಪರೀಕ್ಷೆ ಇರುತ್ತದೆ. ಸಾಮಾನ್ಯ ಜ್ಞಾನ, ವಿಜ್ಞಾನ, ಭೌಗೋಳ, ಇತಿಹಾಸ, ಭಾರತದ ಸಂವಿಧಾನ, ಭಾರತದ ಸ್ವಾತಂತ್ರ್ಯ ಸಂಗ್ರಹ, ಸಾಮಾನ್ಯ ಮಾನಸಿಕ ಸಾಮರ್ಥ್ಯ ಮತ್ತು ನೀತಿ ಶಿಕ್ಷಣ ಇತ್ಯಾದಿಗಳ ಬಗ್ಗೆ ಪ್ರಶ್ನೆಗಳು ಇರುತ್ತವೆ. ಪ್ರತಿ ಸರಿ ಉತ್ತರಕ್ಕೆ 1.00 ಅಂಕವನ್ನು ನೀಡಲಾಗುವುದು ಮತ್ತು ತಪ್ಪಿ ಉತ್ತರಕ್ಕೆ 0.25 ಅಂಕವನ್ನು ಕಳೆಯಲಾಗುವುದು. ಪರೀಕ್ಷೆಯ ಅವಧಿಯು ಒಂದೂವರೆ ಗಂಟೆಯದಾಗಿರುತ್ತದೆ. ವ್ಯಾದ ಮತ್ತು ನೇಮಕಾತಿ (ತಿದ್ಯುಪಡಿ) ನಿಯಮಗಳು, 2020 ರನ್ನು ಸದರಿ ಲಿಖಿತ ಪರೀಕ್ಷೆಯಲ್ಲಿ 30% ಅಂಕಗಳಿಗಂತ ಕಡಿಮೆ ಅಂಕಗಳನ್ನು ಗಳಿಸಿರುವ ಅಭ್ಯರ್ಥಿಗಳನ್ನು ಅರ್ಹತಾ ಪಡೆಯಲ್ಲಿ ಸೇರಿಸಲಾಗುವುದಿಲ್ಲ. ಹಾಗೂ ಅರ್ಹತೆಗೆ ಪರಿಗಣಿಸುವುದಿಲ್ಲ.

e) ಸೂಚನೆ:

- i) ప్రత్యే ప్రతికే వస్తునిష్ట (ఆచ్ఛాదించో) మాదరియదగిరుత్తదే.
 - ii) ప్రత్యే ప్రతికేయ లుత్తరగళన్న ఓ.ఎం.ఆర్ శీఎస్‌నల్లి కష్ట/నీలి బణ్ణద బాలోపాయించో పేన్సినింద మాత్ర గురుతిసబేసాగుత్తదే. నిగదిత జాగదల్లి ప్రత్యే ప్రతికేయ శైఎస్ (ఎ.బి.సి ఇత్యాది) హాగూ అభ్యధించు అజిం సంబేస్ రోలో నంబర్ మత్త సహియన్న తప్పదే నమూదు మాడబేసు. ఇదన్న తుంబిద్దరే లుత్తరగళన్న మౌల్యమాపన మాడలాగువుద్దిల్ల హాగూ అభ్యధిం ఆయ్మగే అనవసనాగుత్తారే. ఆద్దరింద అభ్యధించు సరియాగి మేలిన మాపితి/వివరగళన్న కఢ్యాయవాగి గురుతిసబేసు.
 - iii) అభ్యధింగళు అజిం సంబేస్ రోలో నంబర్ ఇత్యాది భతీం మాడిద నంతర నిగదిత జాగదల్లి తప్పదే సహి మాడబేసు మత్త ఎడగ్గే హబ్బిటిన గురుతు హాకబేసు.
 - iv) అజిం సంబేస్ రోలో నంబర్ ప్రత్యే ప్రతికే శైఎస్ ఇత్యాదిగళన్న ఓ.ఎం.ఆర్ లుత్తర ప్రతికేయల్లి భతీం మాడద పరిశ్శేష ముగిద నంతర అదన్న పరిగణిసువంతే కోరిదల్లి అంతప మనవిగళన్న పరిగణిసలాగువుద్దిల్ల.
 - v) అభ్యధింగళు లిబిత పరిశ్శేష నిగదిపడిసిరువ సమయక్కింత 90 నిమిషాల ముంజితవాగి పరిశ్శేష కొతడియల్లి హాజరిరకస్తద్దు, ఆ సమయదల్లి పరిశ్శేష మేల్జెబారకరు లుత్తర

ಪತ್ರಿಕೆಯಲ್ಲಿ ಅಜ್ಞ ಸಂಖ್ಯೆ, ನೋಂದಣಿ ಸಂಖ್ಯೆ, ಪ್ರಶ್ನೆ ಪತ್ರಿಕೆ ಶೈಳಿ, ಸಹಿ, ಎಡಗ್ನೆ ಹಬ್ಬಿಟ್ಟನ್ ಭರ್ತೀ/ಸುರುತು ಮಾಡುವ ಬಗ್ಗೆ ಕೆಲವು ಮಾರ್ಗ ಸೂಚನೆಗಳನ್ನು ನೀಡುವರು.

- vi) ನೇಮಕಾತಿ ಸಮಿತಿಯು ನಡೆಸುವ ಯಾವುದೇ ಪರೀಕ್ಷೆಗಳಲ್ಲಿ ಅನುಚಿತವಾಗಿ ವರ್ತಿಸಿದರೆ, ಅಥವಾ ನಕಲು ಮಾಡಿದ್ದ ಕಂಡು ಬಂದರೆ ಅಥವಾ ನಕಲು ಮಾಡುವ ಸಾಮಗ್ರಿಯನ್ನು ಹೊಂದಿದ್ದರೆ, ಅಂತಹ ಅಭ್ಯರ್ಥಿಗಳನ್ನು 3 ವರ್ಷಗಳ ಕಾಲ ದಿಬಾರ್ ಮಾಡಲಾಗುವುದು.
 - vii) ಪರೀಕ್ಷೆ ಕೇಂದ್ರದಲ್ಲಿ ವೆಳ್ಳೆಲ್ ಫೋನುಗಳನ್ನು ನಿರ್ವಹಿಸಲಾಗಿದೆ. ಪರೀಕ್ಷೆ ಬರೆಯುವಾಗ ವೆಳ್ಳೆಲ್ ಫೋನುಗಳನ್ನು ಅಭ್ಯರ್ಥಿಗಳು ಹೊಂದಿದ್ದರೆ ಅವರನ್ನು ಅನಹರಣಗೊಳಿಸಲಾಗುತ್ತದೆ.
 - viii) ಎಲೆಕ್ಟ್ರಾನಿಕ್ ಸಾಮಗ್ರಿಗಳಾದ ಕ್ಯಾಲ್ಯುಲೇಟರ್ ಇತ್ಯಾದಿಗಳನ್ನು ಪರೀಕ್ಷೆ ಕೊತಡಿಗೆ ತೆಗೆದುಕೊಂಡು ಹೋಗುವುದನ್ನು ನಿರ್ವಹಿಸಲಾಗಿದೆ.
 - ix) ಪ್ರಶ್ನೆ ಪತ್ರಿಕೆಯಲ್ಲಿನ ಯಾವುದಾದರು ಪ್ರಶ್ನೆಯ ಬಗ್ಗೆ ಆಕ್ಷೇಪಣ ಇದ್ದಲ್ಲ. ಪರೀಕ್ಷೆ ಕೇಂದ್ರವನ್ನು ಬಿಡುವ ಮೌದಲು ಅಯ್ಯಾ ಪರೀಕ್ಷೆ ದಿನವೇ ಸಂಬಂಧಿತ ಮೇಲ್ಮೈಚಾರಕರ ಮುಖಾಂತರ ಅವರ ಹೆಸರು, ವಿಳಾಸ, ನೋಂದಣಿ ಸಂಖ್ಯೆ, ಇತ್ಯಾದಿಗಳನ್ನು ನಮೂದಿಸಿರುವ ಲಿಖಿತ ಮನವಿಯನ್ನು ನೇಮಕಾತಿ ಸಮಿತಿಗೆ ಸಲ್ಲಿಸಿ ಸ್ವೀಕೃತಿ (Acknowledgement) ಪಡೆಯಬೇಕು. ಪರೀಕ್ಷೆ ಕೇಂದ್ರ ಬಿಟ್ಟ ನಂತರ ಕಳುಹಿಸುವ ಯಾವುದೇ ಆಕ್ಷೇಪಣಯನ್ನು ಮಾನ್ಯ ಮಾಡಲಾಗುವುದಿಲ್ಲ. ಪ್ರಶ್ನೆ ಪತ್ರಿಕೆಯಲ್ಲಿ ಯಾವುದೇ ದೋಷ ಕಂಡು ಬಂದಲ್ಲಿ ಅದನ್ನು ತಪ್ಪಣ ಮೇಲ್ಮೈಚಾರಕರ ಗಮನಕ್ಕೆ ತಂದು ಅದನ್ನು ಸರಿಪಡಿಸಿಕೊಳ್ಳಬೇಕು. ಪರೀಕ್ಷೆ ಮುಗಿದ ನಂತರ ಅದರ ಬಗ್ಗೆ ನೇಮಕಾತಿ ಸಮಿತಿಯ ಗಮನಕ್ಕೆ ತಂದರೆ ಅಂತಹ ಆಕ್ಷೇಪಣಗಳನ್ನು ಗಳಿಸುತ್ತಿರುವುದಿಲ್ಲ.
- f) ಅಭ್ಯರ್ಥಿಗಳು ವಸ್ತುನಿಷ್ಠ ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ತಯಾರಿಸಲಾಗುವುದು. ಈ ಅರ್ಹತಾ ಪಟ್ಟಿಯಿಂದ ಪ್ರತಿ ವರ್ಗದಲ್ಲಿ ಅಧಿಸೂಚಿತ ಖಾಲಿ ಇರುವ ಹುದ್ದೆಗಳಿಗೆ ಮೇರಿಟ್ ಹಾಗೂ ಮೀಸಲಾತಿ ಅನುಗುಣವಾಗಿ ದೇಹದಾಢ್ಯತೆ ಮತ್ತು ಸಹಿಪ್ಪುತ್ತೆ ಪರೀಕ್ಷೆಗಳಿಗೆ 1:5 ರ ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಲಾಗುವುದು.
- 1:5 ರ ಅನುಪಾತದಂತೆ ಅಯ್ಯಿಯಾಗಿರುವ ಅಭ್ಯರ್ಥಿಗಳು ದೇಹದಾಢ್ಯತೆ ಮತ್ತು ಸಹಿಪ್ಪುತ್ತೆ ಪರೀಕ್ಷೆಗಳಲ್ಲಿ ಅರ್ಹರಾಗಿದ್ದಲ್ಲಿ ಮುಂದಿನ 1:5 ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಹಿಪ್ಪುತ್ತೆ ಮತ್ತು ದೇಹದಾಢ್ಯತೆ ಪರೀಕ್ಷೆಗಳಿಗೆ ಕರೆಯಲಾಗುವುದು. ಈ ಅನುಪಾತವು ಯಾವುದೇ ಕಾರಣಕ್ಕೂ 1:10ರ ಅನುಪಾತವನ್ನು ಮೀರುವುದಿಲ್ಲ.
- 9) ಲಿಖಿತ ಪರೀಕ್ಷೆಯಲ್ಲಿ 1:5ರ ಅನುಪಾತದಿ ಅರ್ಹಗೊಂಡ ಅಭ್ಯರ್ಥಿಗಳಿಗೆ ದೇಹದಾಢ್ಯತೆ ಪರೀಕ್ಷೆ (Physical Standard Test) ಮತ್ತು ಸಹಿಪ್ಪುತ್ತೆ ಪರೀಕ್ಷೆ (Endurance Test) ಗಳನ್ನು ನಡೆಸಲಾಗುವುದು:
ಪರೀಕ್ಷೆಗಳ ದಿನಾಂಕವನ್ನು ಮೊಲೀಸ್ ಇಲಾಖೆಯ ವೆಬ್‌ಸೈಟ್ <https://ksp.karnataka.gov.in/> or <https://ksp-recruitment.in/> ಗಳಲ್ಲಿ ಪ್ರಕಟಿಸಲಾಗುವುದು. ದೇಹದಾಢ್ಯತೆ ಮತ್ತು ಸಹಿಪ್ಪುತ್ತೆ ಪರೀಕ್ಷೆಯ ದಿನಾಂಕ, ಸಮಯ ಮತ್ತು ಸ್ಥಳವನ್ನು ಹೊರಡಿರುವ ಪ್ರವೇಶ/ಕರೆ ಪತ್ರಗಳನ್ನು ಮೊಲೀಸ್ ಇಲಾಖೆಯ ಅಂತಜಾಲದಿಂದ ಅಭ್ಯರ್ಥಿಗಳು ಕಡ್ಡಾಯವಾಗಿ ಡೋನ್ ಲೋಡ್ ಮಾಡಿಕೊಳ್ಳಬೇಕು. ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಪ್ರತ್ಯೇಕವಾಗಿ ರವಾನಿಸಲಾಗುವುದಿಲ್ಲ. ಪ್ರವೇಶ ಪತ್ರವಿಲ್ಲದೇ ಹಿ.ಎಫ್.ಟಿ. ಮತ್ತು ಇ.ಟಿ. ಪರೀಕ್ಷೆಗಳಿಗೆ ಅನುವ ಮಾಡಲಾಗುವುದಿಲ್ಲ. ಈ ಸಂಬಂಧ ಅಭ್ಯರ್ಥಿಗಳು ಮುಖ್ಯವಾಗಿ ಈ ಕಳೇರಿಯ ಅಧಿಕೃತ ವೆಬ್‌ಸೈಟ್ <https://ksp.karnataka.gov.in/> or <https://ksp-recruitment.in/> ಗಳನ್ನು ಮೇಲಿಂದ ಮೇಲೆ ಗಮನಿಸುತ್ತಿರುವುದು ಸೂಕ್ತ.
- a) ಅಭ್ಯರ್ಥಿಗಳಿಗೆ ಸಹಿಪ್ಪುತ್ತೆ ಮತ್ತು ದೇಹದಾಢ್ಯತೆ ಪರೀಕ್ಷೆಗಳನ್ನು ಸಂಬಂಧಪಟ್ಟ ಮೊಲೀಸ್ ಅಧಿಕ್ಷಕರ / ಮೊಲೀಸ್ ಆಯ್ಕೆ ಕಳೇರಿಯು ನಿಗದಿಪಡಿಸಿದ ಸ್ಥಳದಲ್ಲಿ ನಡೆಸಲಾಗುವುದು. ಆಯ್ಕೆ ಸಮಿತಿಯು ಯಾವುದೇ ಪರೀಕ್ಷೆ ಕೇಂದ್ರದವನ್ನು ರದ್ದುಪಡಿಸುವ ಅಥವಾ ಹೊಸದಾಗಿ ಸೇರಿಸುವ ಹಕ್ಕನ್ನು ಕಾಯ್ದಿರಿಸಿಕೊಂಡಿರುತ್ತದೆ. ಆದ್ದರಿಂದ ಅಭ್ಯರ್ಥಿಗಳು ಇಲಾಖೆಯ ವೆಬ್‌ಸೈಟ್‌ನ್ನು ದಿನ ನಿತ್ಯ ನೋಡಲು ತಿಳಿಸಲಾಗಿದೆ.
 - b) ದೃಷ್ಟಿಕೊಂಡಿರುವ ನಡೆಯುವ ವೇಳೆ ಮತ್ತು ಸ್ಥಳವನ್ನು ಸಂಬಂಧಪಟ್ಟ ದೃಷ್ಟಿಕೊಂಡಿರುವ ಪರೀಕ್ಷೆಯ ಕೇಂದ್ರಗಳ ಸೂಚನಾ ಘಲಕದಲ್ಲಿಯೂ ಸಹ ಪ್ರಕಟಿಸಲಾಗುವುದು. ಕರೆಪತ್ರವನ್ನು ಪಡೆಯದೆ ಪರೀಕ್ಷೆಗೆ ಹಾಜರಾದಲ್ಲಿ ಅಂತಹವರಿಗೆ ದೃಷ್ಟಿಕೊಂಡಿರುವ ಅವಕಾಶ ನೀಡಲಾಗುವುದಿಲ್ಲ.
ದೃಷ್ಟಿಕೊಂಡಿರುವ ಪರೀಕ್ಷೆಗೆ ಬರುವಾಗ ಕರೆಪತ್ರದ ಜೊತೆಗೆ ಈ ಕೆಳಕಂಡ ಯಾವುದಾದರೊಂದು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು.

- i) ಪಾಸ್‌ಪೋರ್ಟ್ (Passport)
- ii) ಚಾಲನಾ ಪರವಾನಗಿ ಪತ್ರ (Driving License)
- iii) ಪಾನ್ ಕಾರ್ಡ್ (PAN Card)
- iv) ರಾಜ್ಯ ಸರ್ಕಾರ/ ಕೇಂದ್ರ ಸರ್ಕಾರ / ಸಾರ್ವಜನಿಕ ಸ್ವಾಮ್ಯದ ಅಥವಾ ಸರ್ಕಾರದ ಅಧಿಕ್ಷೇತ್ರದಲ್ಲಿ ವಿರುದ್ಧ ಖಚಿತ ವಿಭಾಗದಲ್ಲಿ ವಿರುದ್ಧ ಖಚಿತ ವಿರುದ್ಧ ಸೇವಾ ಗುರುತಿನ ಚೀಟಿ (Service ID Card)
- v) ಸಾರ್ವಜನಿಕ ಬ್ಯಾಂಕುಗಳು / ಅಂಚೆ ಕಬ್ಜೀರಿಗಳು ವಿರುದ್ಧ ಖಚಿತ ವಿರುದ್ಧ ಪಾಸ್ ಮಸ್ತಕ್ (Bank Pass Book with Photograph)
- vi) ಭಾವಚಿತ್ರ ಸಮೀಕ್ಷೆ ನೋಂದಣಿಯಾಗಿರುವ ಸ್ವಾಮ್ಯದ ದಾಖಿಲೆ ಪತ್ರ ಅಥವಾ ಪಟ್ಟಾ ಮಸ್ತಕ್ (Pattas and registered deeds with Photograph)
- vii) ಭಾವಚಿತ್ರ ಸಮೀಕ್ಷೆ ಸಂಬಂಧಪಟ್ಟ ಪ್ರಾಧಿಕಾರಿಯವರು ವಿರುದ್ಧ ಖಚಿತ ವಿರುದ್ಧ ಪತ್ರ (Caste Certificate with Photo)
- viii) ಮಾಜಿ ಸೈನಿಕ ಅಭ್ಯರ್ಥಿಗಳಿಗೆ ವಿರುದ್ಧ ಖಚಿತ ಪಿಂಚಣಿ ಮಂಜೂರಾತಿ ಆಗಿರುವ ಆದೇಶ (Ex-servicemen's pension book/pension payment order)
- ix) ಎನ್.ಆರ್.ಇ.ಡಿ.ಎಸ್.ಯಿಂದ ನೀಡಿದ ಭಾವಚಿತ್ರವಿರುದ್ಧ ಉದ್ಯೋಗ ಚೀಟಿ. (Job cards with Photograph)
- x) ಎಲೆಕ್ಟ್ರೋನಿಕ್ ಮೋಟೊ ಗುರುತಿನ ಚೀಟಿ (EPIC).
- ಭಾರತೀಯ ಗುರುತು ಪ್ರಾಧಿಕಾರದಿಂದ ನೀಡಲಾಗಿರುವ ಆಧಾರ್ ಕಾರ್ಡ್ (AADHAR CARD).
- c) ಕರೆಪತ್ರದ ಜೋತೆಗೆ ಆನ್‌ಲೈನ್ ಮುಖಾಂತರ ಸಲ್ಲಿಸಿದ ಅಜೆಯ ಜೆರಾಕ್ ಪ್ರತಿಯನ್ನು ಸಹ ತರತಕ್ಕಾದ್ದು. ತಪ್ಪಿದ್ದಲ್ಲಿ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗುವುದಿಲ್ಲ. ನಿಗದಿತ ದಿನಾಂಕ ಹಾಗೂ ಸಮಯದಲ್ಲಿ ಹಾಜರಾಗಿದ್ದರೆ ಅಂತಹವರನ್ನು ಅನರ್ಹ ಗೊಳಿಸಲಾಗುವುದು ಹಾಗೂ ಬದಲಿ ದಿನಾಂಕವನ್ನು ನೀಡಲಾಗುವುದಿಲ್ಲ.

d) ದೇಹದಾಢ್ಯತೆ ಪರೀಕ್ಷೆ (Physical Standard Test):

ಮರುಷ ಮತ್ತು ತೃತೀಯ ಲಿಂಗ ಮರುಷ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ	<p><u>ಕನಿಷ್ಠ ಎತ್ತರ</u> : 168 ಸೆಂ. ಮೀ.</p> <p><u>ಕನಿಷ್ಠ ಏದೆ ಸುತ್ತಳತೆ</u> :</p> <p>86 ಸೆಂ. ಮೀ (ಮಾತ್ರ ವಿಸ್ತರಿಸಿದಾಗ) ಕನಿಷ್ಠ ವಿಸ್ತರಣೆ 5 ಸೆಂ. ಮೀ.</p>
ಮಹಿಳಾ ಮತ್ತು ತೃತೀಯ ಲಿಂಗ ಮಹಿಳಾ ಅಭ್ಯರ್ಥಿಗಳಿಗೆ	<p><u>ಕನಿಷ್ಠ ಎತ್ತರ</u> : 157 ಸೆಂ. ಮೀ.</p> <p><u>ಕನಿಷ್ಠ ತೊಕ</u> : 45 ಕೆ.ಜಿ.</p>
ಕನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಮರುಷ ಅಭ್ಯರ್ಥಿಗಳಿಗೆ	<p><u>ಕನಿಷ್ಠ ಎತ್ತರ</u> : 155 ಸೆಂ. ಮೀ.</p> <p><u>ಎದೆ ಸುತ್ತಳತೆ</u> : 5 ಸೆಂ.ಮೀ.ಗಳ ಕನಿಷ್ಠ ವಿಸ್ತರಿಸುವುದರೊಂದಿಗೆ ಸಂಪೂರ್ಣವಾಗಿ ಹಿಗ್ಗಿಸಿದಾಗ 75 ಸೆಂ.ಮೀ.ಗಳಿಗಿಂತ ಕಡಿಮೆ ಇಲ್ಲದಂತೆ.</p>
ಕನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಮಹಿಳಾ ಅಭ್ಯರ್ಥಿಗಳಿಗೆ	<u>ಕನಿಷ್ಠ ಎತ್ತರ</u> : 150 ಸೆಂ. ಮೀ.

e) ಸಹಿಷ್ಣುತೆ ಪರೀಕ್ಷೆ : (Endurance Test)

- i) ಮೇಲಿನ ದೇಹದಾಢ್ಯತೆ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳು ಈ ಕೆಳಗಿನ ಎಲ್ಲಾ ಸಹಿಷ್ಣುತೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು ಹಾಗೂ ಈ ಕೆಳಗಿನ ಎಲ್ಲಾ ಸಹಿಷ್ಣುತೆ ಪರೀಕ್ಷೆಗಳನ್ನು ಈ ಕೆಳಗೆ ನಮೂದಿಸಿರುವ ಕ್ರಮದಲ್ಲಿಯೇ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ. ಈ ಪರೀಕ್ಷೆಗಳಲ್ಲಿ ಭಾಗವಹಿಸುವುದನ್ನು ತಿರಸ್ಕರಿಸುವವರು/ ವಿಫಲವಾಗುವವರು ಅನರ್ಹತೆಗೆ ಒಳಗಾಗುವರು. ಪ್ರತಿಯೊಂದು ಸಹಿಷ್ಣುತೆ ಪರೀಕ್ಷೆ ಮುಗಿದ ನಂತರ ನಿಗದಿತ ನಮೂನೆಗೆ ಅಭ್ಯರ್ಥಿಯು ಮಾಡಿರುವ ವಿವರಗಳನ್ನು ಪರಿಶೀಲಿಸಿ ಸಹಿ ಹಾಕಬೇಕು. ತಪ್ಪಿದಲ್ಲಿ ಅಂತಹ ಅಭ್ಯರ್ಥಿಯು ಅನರ್ಹತೆಗೊಳಿಸಬಹುದು. ಸಹಿಷ್ಣುತೆ ಪರೀಕ್ಷೆಗೆ ಅಂತರ್ಗತನ್ನು ನೀಡಲಾಗುವುದಿಲ್ಲ. ಇವು ಕೇವಲ ಅರ್ಹತೆಗೆ ಮಾತ್ರ ಸೀಮಿತವಾಗಿರುತ್ತದೆ.

- ii) ಸಹಿಪ್ಪತೆ ಪರೀಕ್ಷೆಯಲ್ಲಿರುವ ಅಂಶಗಳು ಹಾಗೂ ಅರ್ಹತಾ ವೇಳೆ/ ದೂರದ ವಿವರಗಳು ಈ ಕೆಳಕಂಡಂತಿರುತ್ತದೆ ಮತ್ತು ಅವಗಳನ್ನು ನಮೂದಿಸಲಾಗಿರುವ ಕ್ರಮದಲ್ಲಿಯೇ ನಡೆಸಲಾಗುವುದು:

ಸಹಿಪ್ಪತೆ ಪರೀಕ್ಷೆ		
	ಅಂಶಗಳು	ಅರ್ಹತಾ ವೇಳೆ / ದೂರ
ಮರುಪ ಮತ್ತು ಶೃಂತಿಯ ಲಿಂಗ ಮರುಪ ಅಭ್ಯರ್ಥಿಗಳಿಗೆ	1600 ಮೀಟರ್ ಬಂಡ	6 ನಿಮಿಷ 30 ಸೆಕೆಂಡ್
	ಎತ್ತರ ಜಿಗಿತ ಅಧವಾ ಉದ್ದ ಜಿಗಿತ	1.20 ಮೀಟರ್‌ಗಿಂತ ಕಡಿಮೆ ಇಲ್ಲದಂತೆ ಅಧವಾ
	ಗುಂಡು ಎಸೆತ (7.26 ಕೆ.ಜಿ.)	3.80 ಮೀಟರ್‌ಗಿಂತ ಕಡಿಮೆ ಇಲ್ಲದಂತೆ (3 ಅವಕಾಶಗಳು ಮಾತ್ರ)
ಮಹಿಳಾ ಮತ್ತು ಶೃಂತಿಯ ಲಿಂಗ ಮಹಿಳಾ ಹಾಗೂ ಮಾಡಿ ಸೈನಿಕ ಅಭ್ಯರ್ಥಿಗಳಿಗೆ	400 ಮೀಟರ್ ಬಂಡ	5.60 ಮೀಟರ್‌ಗಿಂತ ಕಡಿಮೆ ಇಲ್ಲದಂತೆ (3 ಅವಕಾಶಗಳು ಮಾತ್ರ)
	ಎತ್ತರ ಜಿಗಿತ ಅಧವಾ ಉದ್ದ ಜಿಗಿತ	2 ನಿಮಿಷಕ್ಕಿಂತ ಮೀರದಂತೆ ಅಧವಾ
	ಗುಂಡು ಎಸೆತ (4 ಕೆ.ಜಿ.)	0.90 ಮೀಟರ್‌ಗಿಂತ ಕಡಿಮೆ ಇಲ್ಲದಂತೆ 2.50 ಮೀಟರ್‌ಗಿಂತ ಕಡಿಮೆ ಇಲ್ಲದಂತೆ (3 ಅವಕಾಶಗಳು ಮಾತ್ರ)
		3.75 ಮೀಟರ್‌ಗಿಂತ ಕಡಿಮೆ ಇಲ್ಲದಂತೆ (3 ಅವಕಾಶಗಳು ಮಾತ್ರ)

ಟಿಪ್ಪಣಿ: ಮರುಪ ಅಭ್ಯರ್ಥಿಗಳಿಗೆ ಅನ್ಯಾಯವಾಗುವ ಮೇಲ್ಮೂರೆ ಎಲ್ಲಾ ದೇಹದಾಢ್ಯತೆ ಮತ್ತು ಸಹಿಪ್ಪತೆ ಪರೀಕ್ಷೆಗಳನ್ನು ಮರುಪ ಶೃಂತಿಯ ಲಿಂಗ ಅಭ್ಯರ್ಥಿಗಳಿಗೆ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅನ್ಯಾಯವಾಗುವ ಎಲ್ಲಾ ದೇಹದಾಢ್ಯತೆ ಮತ್ತು ಸಹಿಪ್ಪತೆ ಪರೀಕ್ಷೆಗಳನ್ನು ಮಹಿಳಾ ಶೃಂತಿಯ ಲಿಂಗ ಅಭ್ಯರ್ಥಿಗಳಿಗೆ ಅನುಸರಿಸತಕ್ಕದ್ದು.

ವಶೇಷ ಸೂಚನೆಗಳು :-

- 1) ಸಹಿಪ್ಪತೆ ಪರೀಕ್ಷೆಗೆ ಹಾಜರಾಗುವ ಮನ್ನ ಅಭ್ಯರ್ಥಿಗಳು ದೃಹಿಕವಾಗಿ ಸದ್ಯಧರಿರಬೇಕು. ಈ ಪರೀಕ್ಷೆಗಳ ಸಂದರ್ಭದಲ್ಲಿ ಸಂಭವಿಸುವ ಯಾವುದೇ ರೀತಿಯ ಅನಾಹತ / ತೊಂದರೆಗಳಿಗೆ ಹೋಲೇಸ್ ಇಲಾಖೆ/ ನೇಮಕಾತಿ ಸಮಿತಿಯು ಜವಾಬ್ದಾರರಾಗಿರುವುದಿಲ್ಲ. ಅಭ್ಯರ್ಥಿಗಳು ಅವರ ಸ್ಥಂತ ಹಿತ ದೃಷ್ಟಿಯಿಂದ ಅವರ ದೇಹದ ವೈದ್ಯಕೀಯ ಪರೀಕ್ಷೆಯನ್ನು ಮಾಡಿಕೊಂಡು, ಅಭ್ಯರ್ಥಿಯ ಅರೋಗ್ಯವು ಎಲ್ಲ ರೀತಿಯಿಂದಲೂ ಸದ್ಯಧವಾಗಿದೆ ಎಂದು ಖಿತ ಪಡಿಸಿಕೊಂಡು ಇಲಾಖೆ ನೆಡೆಸುವ ಸಹಿಪ್ಪತೆ ಮತ್ತು ದೇಹದಾಢ್ಯತೆ ಪರೀಕ್ಷೆಗೆ ಎಲ್ಲ ವಿಧದಿಂದಲೂ ಅರ್ಹನೆಂದು ಮುಂಚಿತವಾಗಿಯೇ ತೆಳಿದುಕೊಂಡು ಹಾಜರಾಗತಕ್ಕದ್ದು. ಈ ದಿಸೆಯಲ್ಲಿ ಕನಿಷ್ಠ ಒಂದು ತಿಂಗಳ ಮುಂಚಿಯಿಂದಲೇ ಸಹಿಪ್ಪತೆ ಪರೀಕ್ಷೆಗೆ ಅಭ್ಯರ್ಥಿಗಳು ಸಾಕಷ್ಟು ಅಭಾಸ ಮಾಡಿಕೊಳ್ಳತಕ್ಕದ್ದು. ಸಹಿಪ್ಪತೆ ಪರೀಕ್ಷೆಯಲ್ಲಿ ಯಾವ ಅನಾಹತಗಳಿಗೂ ಇಲಾಖೆ ಜವಾಬ್ದಾರರಾಗುವುದಿಲ್ಲ. ಈ ಪರೀಕ್ಷೆಗಳು ಅಭ್ಯರ್ಥಿಗಳು ತನ್ನ ಸ್ಥಂತ ಜವಾಬ್ದಾರ ಹಾಗೂ ಸ್ವಭಾವಿಯಿಂದ ಭಾಗವಹಿಸುವುದು.
- 2) ಸಹಿಪ್ಪತೆ ಮತ್ತು ದೇಹದಾಢ್ಯತೆ ಪರೀಕ್ಷೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ದೃಹಿಕವಾಗಿ ಸದ್ಯಧವಾಗಿರಬೇಕಾಗಿರುವುದರಿಂದ ಅನಾರೋಗ್ಯದ ಕಾರಣ ನಿಗದಿಪಡಿಸಲಾಗುವ ದಿನಾಂಕದಂದು ಹಾಜರಾಗದಿರುವ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸುವ ಕುರಿತು ಸಹಿಪ್ಪತೆ ಮತ್ತು ದೇಹದಾಢ್ಯತೆ ಪರೀಕ್ಷೆ ಸಮಿತಿಯು ತೆಗೆದುಕೊಳ್ಳುವ ತೀವ್ರಾನವೇ ಅಂತಿಮವಾಗಿರುತ್ತದೆ. ಅಲ್ಲದೆ ಪರೀಕ್ಷೆಗೆ ಅರ್ಹರಾಗುವ ಗಭೀರಣೆ ಮಹಿಳಾ ಅಭ್ಯರ್ಥಿಗಳಿಗೆ ಅರೋಗ್ಯದ ಹಿತದೃಷ್ಟಿಯಿಂದ ಅವಕಾಶ ಕಲ್ಪಿಸದಿರುವುದು ಸೂಕ್ತವಾಗಿರುತ್ತದೆ. ಆದರ್ದಿಂದ ಸದರಿ ವಿಷಯದ ಕುರಿತು ಸಹಿಪ್ಪತೆ ಮತ್ತು ದೇಹದಾಢ್ಯತೆ ಪರೀಕ್ಷೆಯ ಅಂಶ ಸಮಿತಿಯು ತೆಗೆದುಕೊಳ್ಳುವ ತೀವ್ರಾನವೇ ಅಂತಿಮವಾಗಿರುತ್ತದೆ. ಒಂದು ವೇಳೆ ಅಭ್ಯರ್ಥಿಯು ಸಮಿತಿಯ ತೀವ್ರಾನವನ್ನು ಉಲ್ಲಂಘಿಸಿ, ಸ್ವಜಿಷ್ಟಿಯಿಂದ ಭಾಗವಹಿಸಿದಲ್ಲಿ, ಉಂಟಾಗಬಹುದಾದ ಅನಾಹತ/ ತೊಂದರೆಗಳಿಗೆ ಹೋಲೇಸ್ ಇಲಾಖೆ/ ನೇಮಕಾತಿ ಸಮಿತಿಯವರು ಜವಾಬ್ದಾರರಾಗಿರುವುದಿಲ್ಲ.

ಟಿಪ್ಪಣಿ :

- i) ಸಹಿಪ್ಪತೆ ಮತ್ತು ದೇಹದಾಢ್ಯತೆ ಪರೀಕ್ಷೆಯನ್ನು ಒಂದು ದೃಹಿಕ ಪರೀಕ್ಷೆಯ ಸಮಿತಿಯು ನಡೆಸುತ್ತದೆ. ಯಾವುದೇ ವೈದ್ಯಕೀಯ ಪ್ರಮಾಣ ಪತ್ರದ ಆಧಾರದ ಮೇಲೆ ಪರಿಗಳಿಸಲಾಗುವುದಿಲ್ಲ. ದೃಹಿಕ ಪರೀಕ್ಷೆಯ ಸಮಿತಿಯ ನೀಡುವ ಫಲಿತಾಂಶವೇ ಅಂತಿಮವಾಗಿರುತ್ತದೆ.

- ii) ಸಹಿಪ್ಪತೆ ಮತ್ತು ದೇಹದಾಧ್ಯತೆ ಪರೀಕ್ಷೆ ಮೊಣಗೊಂಡ ನಂತರ ಅಭ್ಯರ್ಥಿಗಳು ದೈಹಿಕ ಪರೀಕ್ಷೆ ಸಮಿತಿ ಸಮೂಲಿದಲ್ಲಿ ನಿಗದಿತ ನಮೂನೆಗೆ ಸಹಿ ಮತ್ತು ವಿವರಣೆ ಹೆಚ್ಚಿನ ಗುರುತು ಹಾಕಬೇಕು. ಇಲ್ಲವಾದರೆ ಅಂತಹವರನ್ನು ಅನರ್ಹರೆಂದು ಪರಿಗಣಿಸಲಾಗುವುದು.
- iii) ಅಭ್ಯರ್ಥಿಗಳು ಸಹಿಪ್ಪತೆ ಪರೀಕ್ಷೆ ಮತ್ತು ದೇಹದಾಧ್ಯತೆ ಪರೀಕ್ಷೆಯಲ್ಲಿ ಅರ್ಹಗೊಂಡಲ್ಲಿ ಮಾತ್ರ ವೈದ್ಯಕೀಯ ಪರೀಕ್ಷೆಗೆ ಅರ್ಹಗೊಳ್ಳುವರು.
- iv) ನಿಗದಿಪಡಿಸಿರುವ ಕನಿಷ್ಠ ಎತ್ತರ 168 ಸೆ.ಮೀ. ಹೊಂದಿರುವ ಮಾಜಿ ಸೈನಿಕ ಅಭ್ಯರ್ಥಿಗಳು ಲಭ್ಯವಿಲ್ಲದೆ ಇರುವ ಪಕ್ಷದಲ್ಲಿ ಕಡಿಮೆ ಎತ್ತರ ಹೊಂದಿರುವ ಮಾಜಿ ಸೈನಿಕ ಅಭ್ಯರ್ಥಿಗಳನ್ನು ಸಹ ಅರ್ಹತೆಗೆ ಅನುಗುಣವಾಗಿ ಅಂತಿಮ ಆಯ್ದುಗೆ ಪರಿಗಣಿಸಲಾಗುವುದು. ಕಡಿಮೆ ಎತ್ತರ ಹೊಂದಿರುವ ಅಭ್ಯರ್ಥಿಗಳು ಹೆಚ್ಚಿನ ಅಂಕಗಳನ್ನು ಪಡೆದಿದ್ದರೂ ಮೊದಲು ಕನಿಷ್ಠ ಎತ್ತರ ಹೊಂದಿರುವ ಮಾಜಿ ಸೈನಿಕ ಅಭ್ಯರ್ಥಿಗಳನ್ನು ಪರಿಗಣಿಸಿದ ನಂತರ ಕಡಿಮೆ ಎತ್ತರ ಹೊಂದಿರುವ ಅಭ್ಯರ್ಥಿಗಳ ಅಭ್ಯರ್ಥಿತವನ್ನು ಪರಿಗಣಿಸಲಾಗುವುದು.
- v) ದೇಹದಾಧ್ಯತೆ ಪರೀಕ್ಷೆಯ ಎತ್ತರ ಹಾಗೂ ತೂಕವನ್ನು ಗುಣಮಟ್ಟ ಯಂತ್ರದಿಂದ ಪಡೆಯಲಾಗುವುದು.
- vi) ಪಾರದರ್ಶಕತೆಗಾಗಿ ಮೇಲೆ ಹೇಳಿದ ಎಲ್ಲಾ ಸಹಿಪ್ಪತೆ ಮತ್ತು ದೇಹದಾಧ್ಯತೆ ಪರೀಕ್ಷೆಯನ್ನು ವೀಡಿಯೋಗ್ರಫಿ ಅಥವಾ ಸಿಸಿ ಟಿವಿ ಮೂಲಕ ಸೆರೆಹಿಡಿಯಲಾಗುವುದು.
- vii) ಈ ಮೇಲ್ಮೊಂದ ಸಹಿಪ್ಪತೆ ಮತ್ತು ದೇಹದಾಧ್ಯತೆ ಪರೀಕ್ಷೆಯಲ್ಲಿ ಅರ್ಹರಾಗುವ ಅಭ್ಯರ್ಥಿಗಳಲ್ಲಿ ಅಧಿಸೂಚಿಸಲಾದ ಹದ್ದಿಗಳನುಸಾರ ಮೇರಿಟ್ ಹಾಗೂ ಮೇಸಲಾತಿಗನುಗಣವಾಗಿ 1:1ರ ಅನುಪಾತದಲ್ಲಿ ತಾತ್ಕಾಲಿಕ ಆಯ್ದು ಪಟ್ಟಿಯನ್ನು ಪ್ರಕಟಿಸಲಾಗುವುದು.

* ಅಭ್ಯರ್ಥಿಗಳು ಮೇಲ್ಮೊಂದ ಸಹಿಪ್ಪತೆ ಮತ್ತು ದೇಹದಾಧ್ಯತೆ ಪರೀಕ್ಷೆಗಳಲ್ಲಿ ಅರ್ಹರಾಗಿದ್ದರೂ ಸಹ ಮೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯು ಶಾರೀರಿಕವಾಗಿ ಸಧ್ಯಾರಾಗಿರಬೇಕಾಗಿರುತ್ತದೆ. ಆದ್ದರಿಂದ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಅಡ್ಡಪಡಿಸುವಂತಹ ಯಾವುದೇ ದೈಹಿಕ ನ್ಯಾಸ್ಯತೆಗಳನ್ನು / ಅಂಗವೈಕಲ್ಪಗಳನ್ನು ಹೊಂದಿರಬಾರದು.

10. ವೈದ್ಯಕೀಯ ಪರೀಕ್ಷೆ :

ತಾತ್ಕಾಲಿಕ ಆಯ್ದು ಪಟ್ಟಿಯನ್ನು ಪ್ರಕಟಿಸಿದ ನಂತರ ತಾತ್ಕಾಲಿಕ ಆಯ್ದು ಪಟ್ಟಿಯಲ್ಲಿ ಅರ್ಹಗೊಳ್ಳುವ ಎಲ್ಲಾ ಅಭ್ಯರ್ಥಿಗಳು ವೈದ್ಯಕೀಯ ಮಂಡಳಿಯ ಮುಂದೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗತಕ್ಕದ್ದು, ಹೇಳಿ ಮತ್ತು ಸ್ಥಳವನ್ನು ನೇಮಕಾತಿ ಪ್ರಾಧಿಕಾರವು ನಿಗದಿಪಡಿಸುವುದು.

ಆಯ್ದುಯಾದ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗೆ ಹಾಜರಾಗುವಾಗ ಮೂಲ ದಾಖಲೆಗಳೊಂದಿಗೆ (ಎಸೋಲೋಸಿ ಅಥವಾ 10ನೇ ತರಗತಿಯ ವಿದ್ಯಾರ್ಥರೆ ಪ್ರಮಾಣ ಪತ್ರ, ಹಿಂಬಿಸಿ ಅಥವಾ ತತ್ವಮಾನ ವಿದ್ಯಾರ್ಥರೆಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಸಮತಳ ಮೇಸಲಾತಿ ಕೋರಿದ್ದಲ್ಲಿ ಅವಾಗಳ ಪ್ರಮಾಣ ಪತ್ರಗಳು) ಹಾಜರಾಗುವುದು ಹಾಗೂ ಪತ್ರಾಂಶಿತ (Gazetted) ಅಧಿಕಾರಿಯವರಿಂದ ದೃಢೀಕರಿಸಿದ ಮೂಲ ದಾಖಲೆಗಳ ಜೆರಾಕ್ಸ್ ಪ್ರತಿಯ ಒಂದು ಸೆಟ್‌ಅನ್ನು ಸಂಬಂಧಪಟ್ಟ ಕಳೆರಿಗೆ ನೀಡುವುದು.

ವೈದ್ಯಕೀಯ ಪರೀಕ್ಷೆಗಳು ಈ ಕೆಳಕಂಡಂತಿರುತ್ತವೆ :

a) ದೃಷ್ಟಿ:

ಕನ್ನಡಕ ಸಹಿತ ಅಥವಾ ಕನ್ನಡಕವಿಲ್ಲದೇ ಕೆಳಗೆ ಕಾಣಿಸಿದ ದರ್ಜೆಯ ಸಮೀಪ ಮತ್ತು ದೂರದ ದೃಷ್ಟಿ ಹೊಂದಿರಬೇಕು.

	ಉತ್ತಮ	ಕನಿಷ್ಠ	
(i) ದೂರದ ದೃಷ್ಟಿ	6/9	ಅಥವಾ	6/9
	6/9		6/12
(ii) ಸಮೀಪದ ದೃಷ್ಟಿ	0/6		0/8
ಪ್ರತಿ ಕಣ್ಣ ಸಂಮೋಂದ ಹೇತು ದೃಷ್ಟಿ ಮೊಂದಿರಬೇಕು. ವಣಾಂಧತೆ, ಹೆಳ್ಳಗಳ್ಳು ಅಥವಾ ಯಾವುದೇ ಕಣ್ಣಿನ ಅಥವಾ ರೆಪ್ಟೆಯ ವಿಕೃತ ಸ್ಥಿತಿಯನ್ನು ಅನರ್ಹತೆಯೆಂದು ಪರಿಗಣಿಸಲಾಗುವುದು.			

b) ಶ್ರವಣ ಶಕ್ತಿ:

i) ರಿನ್ನೇಸ್ ಪರೀಕ್ಷೆ (Rinne's Test)

ii) ವೆಬ್ರೆರ್ಸ ಪರೀಕ್ಷೆ (Weber's Test)

iii) ವೆಟೆಗೋ ಪರೀಕ್ಷೆ (Tests for Vertigo)

ಮೇಲಿನ ಪರೀಕ್ಷೆಗಳಲ್ಲಿ ಯಾವುದೇ ನ್ಯಾನೆಗಳು ಕಂಡು ಬಂದಲ್ಲಿ ಅನಹರ್ತೆ ಎಂದು ಪರಿಗಣಿಸಲಾಗುವುದು.

- c) ಅಪಥಮನಿ ಉತ ಸಹ ಅನಹರ್ತೆ (Varicose Veins)
- d) ಮಾತಿನಲ್ಲಿ ಅಡಚಣ ಸಹ ಅನಹರ್ತೆ (Impediment in speech)
- e) ಎದೆಯ ಕ್ಸೆ-ಕಿರಣ (Chest X-Ray) ವನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗುವುದು.
- f) ಇತರೆ ಯಾವುದೇ ದೈಹಿಕ ಅಥವಾ ಮಾನಸಿಕ ನ್ಯಾನೆ ಅಂದರೆ ಅಶ್ವತ್ತ ಅವಯವಗಳು ಅಥವಾ ಕರ್ತವ್ಯ ನಿರ್ವಹಿಸಲು ಅಡ್ಡಪಡಿಸುವಂತೆ ದೇಹದ ಯಾವುದೇ ಅಂಗ ನ್ಯಾನೆಯು ಸಹ ಅನಹರ್ತೆ.

ಟಿಪ್ಪಣಿ: ಮೇಲಿನ ಎಲ್ಲಾ ಪರೀಕ್ಷೆಗಳನ್ನು ವೈದ್ಯಕೀಯ ಮಂಡಳಿಯು ನಡೆಸುತ್ತದೆ. ದೈಹಿಕವಾಗಿ ಅಹರೆಂದು ಪ್ರಮಾಣೇಕರಿದ ಅಭ್ಯರ್ಥಿಗಳು ಮಾತ್ರ ನೇಮಕಾತಿಗೆ ಅರ್ವಗೊಳ್ಳುವರು. ಸಿಂಹಾಸನದಲ್ಲಿ ಪರೀಕ್ಷೆ, ಲೀಲಿತ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ಭಕ್ತಿಯನ್ನು ನೀಡಲಾಗುವುದಿಲ್ಲ.

11. ನೇಮಕಾತಿ:

ವೈದ್ಯಕೀಯ ಮಂಡಳಿಯು ವೈದ್ಯಕೀಯ ಪರೀಕ್ಷೆಯನ್ನು ನಡೆಸಿ, ನೀಡುವ ವರದಿಯನ್ನಾಧರಿಸಿ ಆಯ್ದು ಪ್ರಾಧಿಕಾರವು ಹುದ್ದೆಗಳನುಸಾರ ಅಂತಿಮ ಆಯ್ದು ಪಟ್ಟಿಯನ್ನು ತಯಾರಿಸಿ ನೇಮಕಾತಿ ಪ್ರಾಧಿಕಾರಕ್ಕೆ ಕಳುಹಿಸುವುದು ಮತ್ತು ಸದರಿ ಆಯ್ದು ಪಟ್ಟಿಯನ್ನು ಪ್ರಕಟಿಸುವುದು. ಅಂತಿಮ ಆಯ್ದು ಪಟ್ಟಿಯಲ್ಲಿ ಆಯ್ದುಯಾಗಿರುವ ಅಭ್ಯರ್ಥಿಗಳು ಆಯ್ದುಗೆ ಎಲ್ಲಾ ರೀತಿಯಂದಲೂ ಅಹರ್ತೆಯನ್ನು ಹೊಂದಿರುವ ಬಗ್ಗೆ ನೇಮಕಾತಿ ಪ್ರಾಧಿಕಾರವು ದೃಢಪಡಿಸಿಕೊಂಡ ನಂತರ ಖಾಲಿ ಹುದ್ದೆಗಳನುಸಾರ ನೇಮಕಾತಿ ಮಾಡಿಕೊಳ್ಳತಕ್ಕದ್ದು.

12. ಜಾತಿ ಮೀಸಲಾತಿ ಪ್ರಮಾಣ ಪತ್ರಗಳು :

ಜಾತಿ ಮೀಸಲಾತಿ ಕೋರಬಯಸುವ ಅಭ್ಯರ್ಥಿಗಳು ಈ ಕೆಳಕಂಡ ನಮೂನೆಗಳಲ್ಲಿ ಪ್ರಮಾಣ ಪತ್ರವನ್ನು ಪಡೆದಿಟ್ಟುಕೊಂಡಿರತಕ್ಕದ್ದು.

- a) ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಸಂಬಂಧಪಟ್ಟ ತಹಶೀಲಾರ್ ರವರಿಂದ ಪಡೆದ ನಮೂನೆ-“ಡಿ” ಪ್ರಮಾಣ ಪತ್ರ.
- b) ಪ್ರವರ್ಗ - 1 ವರ್ಗದ ಅಭ್ಯರ್ಥಿಗಳಿಗೆ ಸಂಬಂಧಪಟ್ಟ ತಹಶೀಲಾರ್ ರವರಿಂದ ಪಡೆದ ನಮೂನೆ-“ಇ” ಪ್ರಮಾಣ ಪತ್ರ.
- c) ಪ್ರವರ್ಗ - 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ ಸಂಬಂಧಪಟ್ಟ ತಹಶೀಲಾರ್ ರವರಿಂದ ಪಡೆದ ನಮೂನೆ - “ಎಫ್” ಪ್ರಮಾಣ ಪತ್ರ.

ಸೂಚನೆ : ನಮೂನೆ - “ಎಫ್” ಪ್ರಮಾಣ ಪತ್ರವು ಅಜೆಕ ಸಲ್ಲಿಸಲು ನಿಗದಿಪಡಿಸಿದ ಕೇನೆಯ ದಿನಾಂಕ: 21.11.2022 ಕ್ಕೆ ಇದು ವರ್ಷಕ್ಕೆಂತ ಹಳೆಯದಾಗಿರಬಾರದು.

13. ಗ್ರಾಮೀಣ ಮೀಸಲಾತಿ:

- a) ಗ್ರಾಮೀಣ ಮೀಸಲಾತಿಯನ್ನು ಕೋರುವ ಅಭ್ಯರ್ಥಿಯು ತರಗತಿ 1 ರಿಂದ 10ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಹೊಂದಿರಬೇಕು, ಮತ್ತು
- b) ಅಭ್ಯರ್ಥಿಯು ವಾಸಂಗ ಮಾಡಿದ ಸ್ಥಳವು ವಾಸಂಗ ಮಾಡಿದ ಅವಧಿಯಲ್ಲಿ ಅಂದಿನ ಕನಾರಟಕ ಪೌರ ನಿಗಮಗಳ ಅಧಿನಿಯಮ 1976ರ ಅಥವಾ ಕನಾರಟಕ ಪೌರಸಭೆಗಳ ಅಧಿನಿಯಮ, 1964ರ ಅಡಿಯಲ್ಲಿ ನಿರ್ದಿಷ್ಟ ಪಡಿಸಿದ ಒಂದು ದೊಡ್ಡ ನಗರ ಪ್ರದೇಶ, ಸಣ್ಣ ನಗರ ಪ್ರದೇಶ ಅಥವಾ ಪರಿವರ್ತನೆಯ ಹಂತದಲ್ಲಿರುವ ಪ್ರದೇಶಗಳ ಹೊರತಾಗಿ ಇತರ ಯಾವುದೇ ಪ್ರದೇಶದಲ್ಲಿರುವ ಶಾಲೆಯಲ್ಲಿ ವಾಸಂಗ ಮಾಡಿದ ಅಭ್ಯರ್ಥಿಯಾಗಿರಬೇಕು, ಮತ್ತು
- c) ಗ್ರಾಮೀಣ ಮೀಸಲಾತಿಯನ್ನು ಕೋರುವ ಅಭ್ಯರ್ಥಿಯು ಕನಾರಟಕ ಅಧಿಸೂಚನೆ ಸಂಖ್ಯೆ. ಸಿಆಸ್ಪಿ:08:ಸೆನೆನಿ:2001, ದಿನಾಂಕ 13.02.2001ರ ಪ್ರಕಾರ ಮೇಲೆ ಪರಿಭಾಷಿಸಿದಂತೆ ತರಗತಿ 1 ರಿಂದ 10ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಹೊಂದಿರುವವರು ಸಕಾರಿ ಆದೇಶ ಸಂಖ್ಯೆ. ಸಿಆಸ್ಪಿ/96/ಸೆನೆನಿ/2005, ದಿನಾಂಕ 10.08.2005ರಲ್ಲಿ ನಿಗದಿಪಡಿಸಿದ ನಮೂನೆ-2ರ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಶಾಲಾ ಮುಖ್ಯೋಪಾಧ್ಯಾಯರಿಂದ ಸಹಿ ಮಾಡಿಸಿ ಮತ್ತು ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ಸಹಿ ಮಾಡಿಸಿದ ಪ್ರಮಾಣ ಪತ್ರವನ್ನು ಪಡೆಯುವುದು. (ನಮೂನೆ-1 (ನಾನ್-ಶ್ರೇಮಿ ಲೇಯರ್) ಮತ್ತು ನಮೂನೆ-2 ಇವುಗಳು ಗ್ರಾಮೀಣ ಮೀಸಲಾತಿ ಕೋರುವ ಸಾಮಾನ್ಯ ಅಭ್ಯರ್ಥಿಗಳಿಗೆ ಕಡ್ಡಾಯವಾಗಿರುತ್ತದೆ).

- d) ಅಂತಹೇ ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಪ್ರವರ್ಗ-2 ಎ, 2ಬಿ, 3ಬಿ, 3ಬಿ ಸೇರಿದ ಅಭ್ಯರ್ಥಿಗಳು ನಮೂನೆ-2ರಲ್ಲಿ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆದು ಸಲ್ಲಿಸುವುದು.

ಸೂಚನೆ: ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಪ್ರವರ್ಗ-2 ಎ, ಪ್ರವರ್ಗ-3 ಎ, ಪ್ರವರ್ಗ-3ಬಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳ ಮೀಸಲಾತಿ ಪ್ರಮಾಣ ಪತ್ರಗಳು ತಿರಸ್ತತೆಗೊಂಡಲ್ಲಿ ಅಂತಹ ಅಭ್ಯರ್ಥಿಗಳು Non-Creamy Layer ಪ್ರಮಾಣ ಪತ್ರವನ್ನು ಹೊಂದಿರದಿದ್ದಲ್ಲಿ ಅವರು ಗ್ರಾಮೀಣ ಮೀಸಲಾತಿಗೂ ಅನಹರಾಗುತ್ತಾರೆ.

14. ಯೋಜನಾ ನಿರಾಶ್ರಿತರು:

ಯೋಜನಾ ನಿರಾಶ್ರಿತ ಮೀಸಲಾತಿ ಕೋರುವ ಅಭ್ಯರ್ಥಿಗಳು ಸರ್ಕಾರದ ಅಧಿಕಾರಿಗಳ ಸಂಖ್ಯೆ ಡಿಪಿಎಆರ್:23:ಎಸ್‌ಆರ್‌ಆರ್:99, ದಿನಾಂಕ 23.11.2000 ರನ್ನು ಸರ್ಕಾರದ ಸುತ್ತೋಳೆ ಸಂಖ್ಯೆ ಸಿಆಸುಜಿ:44:ಸನ್ನೆನಿ:2001, ದಿನಾಂಕ 27.07.2001ರಲ್ಲಿ ನಿಗದಿಪಡಿಸಿರುವ ನಮೂನೆಯಲ್ಲಿ ಸಂಬಂಧಪಟ್ಟ ತಹಶೀಲಾರ್ಥಾರವರಿಂದ ಪಡೆದಿಟ್ಟುಕೊಂಡಿರತಕ್ಕಾದ್ದು.

15. ಕನ್ನಡ ಮಾಧ್ಯಮ:

ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ಮೀಸಲಿರಿಸಿದ ಹುದ್ದೆಗಳ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು 1 ನೇ ತರಗತಿಯಿಂದ 10 ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಪಡೆದು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ರಚು ಮಾಡಿಸಿ ಮತ್ತು ಹೊರಿಸೊಂದಿಗೆ ಪ್ರಮಾಣ ಪತ್ರವನ್ನು ಪಡೆದಿಟ್ಟುಕೊಂಡಿರತಕ್ಕಾದ್ದು.

16. ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ :

ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಮೀಸಲಿರಿಸಿದ ಹುದ್ದೆಗಳ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ಸೈನಿಕ ಸೇವೆಯಿಂದ ಬಿಡುಗಡೆಯಾದ / ವಿಯೋಜನೆ ಹೊಂದಿದ ಬಗ್ಗೆನ ಪ್ರಮಾಣ ಪತ್ರ/ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಪಡೆದಿಟ್ಟುಕೊಂಡಿರತಕ್ಕಾದ್ದು.

ಕೆ.ಸಿ.ಎಸ್. (ಸಾಮಾನ್ಯ ನೇಮಕಾತಿ) ನಿಯಮ 9(1) ರನ್ನು ಕೇಂದ್ರ ಸರ್ಕಾರಿ ಸೇವೆ ಸಲ್ಲಿಸುವಾಗ ಹತರಾದ ಅಧವಾ ಶಾಶ್ವತವಾಗಿ ದೃಷ್ಟಿಕೆ ವಿಕಲತೆ ಹೊಂದಿದ ವ್ಯಕ್ತಿಗಳ ಕುಟುಂಬದವರು (ಸಂದರ್ಭಾನುಸಾರ ಹಂಡತಿ ಅಧವಾ ಗಂಡ ಮತ್ತು ಮಕ್ಕಳ ಮತ್ತು ಮಲ ಮಕ್ಕಳು) ಮಾಜಿ ಸೈನಿಕ ಮೀಸಲಾತಿಗೆ ಅಹರಾಗಿರುತ್ತಾರೆ. ಮಾಜಿ ಸೈನಿಕ ಮಕ್ಕಳಿಗೆ ವಯೋವ್ಯತಿ ಸಡಿಲೆಕೆ, ಸಹಿಪ್ಪುತ್ತೆ ಪರಿಶೇಷ್ಟ ಹಾಗೂ ದೇಹದಾಢ್ಯತೆ ಪರಿಶೇಷ್ಟೆಯಲ್ಲಿ ಯಾವುದೇ ತರಹದ ವಿನಾಯಿತಿಯನ್ನು ನೀಡಲಾಗುವುದಿಲ್ಲ. ಕರ್ತವ್ಯ ನಿರ್ವಹಿಸುತ್ತಿದ್ದ ಕೇಂದ್ರ ಸರ್ಕಾರಿ ಅಧಿಕಾರಿಗಳಿಂದ ಅವಲಂಬಿತ ಪ್ರಮಾಣ ಪತ್ರ ಮತ್ತು ಸೈನಿಕ ಬೋರ್ಡ್‌ನಿಂದ ಪ್ರಮಾಣ ಪತ್ರವನ್ನು ಪಡೆದಿಟ್ಟುಕೊಂಡಿರತಕ್ಕಾದ್ದು.

17. ಶ್ರೀಯ ಲಿಂಗ ಅಭ್ಯರ್ಥಿಗಳಿಗೆ:

ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಧಿಕಾರಿಗಳನ್ನೆಯನ್ನು ಕೇಂದ್ರ ಸರ್ಕಾರವು ಹೊರಡಿಸಿರುವ ಶ್ರೀಯ ಲಿಂಗ ವ್ಯಕ್ತಿಗಳ (ರಕ್ಷಣಾ ಹಕ್ಕುಗಳು) ನಿಯಮಗಳು, 2020 ರನ್ನು ಸಂಬಂಧಪಟ್ಟ ಪ್ರಮಾಣ ಪತ್ರವನ್ನು ಜಿಲ್ಲಾ ಮಾರ್ಜಿಸ್ಟ್‌ಎಂಬ ರವರಿಂದ ಪಡೆಯತಕ್ಕಾದ್ದು. ಸದರಿ ಪ್ರಮಾಣ ಪತ್ರ ಹೊಂದಿರದಿದ್ದಲ್ಲಿ ಶ್ರೀಯ ಲಿಂಗದ ಮೀಸಲಾತಿಗೆ ಪರಿಗಣಿಸಲಾಗುವುದಿಲ್ಲ.

18. ಕಲ್ಯಾಣ-ಕನಾಂಟಿಕ ಪ್ರದೇಶಕ್ಕೂಳಪಡುವ (ಸ್ಥಳೀಯ) ಅಭ್ಯರ್ಥಿಗಳು (ಹೈ-ಕ) ಮೀಸಲಾತಿಯ ಸಲುವಾಗಿ ಪಡೆಯಬೇಕಾಗಿರುವ ಪ್ರಮಾಣ ಪತ್ರ:

ನೇರ ನೇಮಕಾತಿಯಲ್ಲಿ ಸ್ಥಳೀಯ ವ್ಯಕ್ತಿಯೆಂಬ ಮೀಸಲಾತಿಯನ್ನು ಕ್ಷೇತ್ರ ಮಾಡುವ ಅಜ್ಞಾದಾರರು ಒಂದು ಸ್ವಯಂ ಘೋಷಿತ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕಾದ್ದು. ಪರಂತು ಅಜ್ಞ ಸಲ್ಲಿಸುವ ದಿನಾಂಕದಂದು ಅಜ್ಞಾದಾರರು ಸ್ಥಳೀಯ ವ್ಯಕ್ತಿಯೆಂದು ಅಹರತೆ ಪಡೆಯುವುದು ಕಡ್ಡಾಯವಾಗಿರುತ್ತದೆ. ತಾತ್ಕಾಲಿಕವಾಗಿ ಆಯ್ದುಗೊಂಡ ಅಭ್ಯರ್ಥಿಗಳು ದಾಖಿಲಾತಿ ಪರಿಶೇಷ್ಟಗಳ ಸಮಯದಲ್ಲಿ ಸಕ್ಕಮ ಪ್ರಾಧಿಕಾರದಿಂದ ನೀಡಲಾದ ಅಹರತಾ ಪ್ರಮಾಣ ಪತ್ರ (ಅನುಬಂಧ-ಎ) ನೀಡತಕ್ಕಾದ್ದು. ಅಹರತಾ ಪ್ರಮಾಣ ಪತ್ರದಲ್ಲಿ ಸಕ್ಕಮ ಪ್ರಾಧಿಕಾರಿಗಳು ಅಜ್ಞ ಸಲ್ಲಿಸಿದ ಅಭ್ಯರ್ಥಿಯು ಸಾವಜನಿಕ ಉದ್ದೇಶ ಅದೇಶದಂತೆ ಸ್ಥಳೀಯ ವ್ಯಕ್ತಿಯೆಂದು ಅಹರತೆ ಪಡೆದರುತ್ತಾನೆಂದು ಒಂದು ಅಡಿ ಟಿಪ್ಪಣಿಯನ್ನು ದಾಖಿಲಿಸುವುದು.

ಸೂಚನೆ:-

- a) ಈ ಮೇಲೆ ನಮೂದಿಸಿರುವ ಎಲ್ಲಾ ಮೀಸಲಾತಿ ಪ್ರಮಾಣ ಪತ್ರಗಳ ನಮೂನೆಗಳನ್ನು ಅಧಿಸೂಚನೆಯ ಕೊನೆಯಲ್ಲಿ ನೀಡಲಾಗಿರುತ್ತದೆ.
- b) ಅಭ್ಯರ್ಥಿಗಳು ಅನೋಲ್ಪ್ರೈನ್ ಮುಖಾಂತರ ಅರ್ಜ್‌ ಸಲ್ಲಿಸುವುದರಿಂದ ಯಾವುದೇ ಪ್ರಮಾಣ ಪತ್ರಗಳನ್ನು ಅಜ್‌ಯೋಂದಿಗೆ ಲಗತ್ತಿಕಲು ಅವಕಾಶ ಇರುವದಿಲ್ಲ. ಆದರೆ ಈ ಮೇಲಿನ ಪ್ರಮಾಣ ಪತ್ರಗಳನ್ನು / ದಾಖಲೆಗಳನ್ನು ಪಡೆದಿರಬೇಕು ಇಲ್ಲವೇ ಸಿಂಧುವಾಗಿರಬೇಕು ಹಾಗೂ ನೇಮಕಾತಿ ಸಮಿತಿಯು ಪರಿಶೀಲನೆಗಾಗಿ ಹಾಜರುಪಡಿಸಲು ಸೂಚಿಸಿದಾಗ ಅರ್ಜ್‌ಯಲ್ಲಿ ನಮೂದಿಸಿರುವ ಮೀಸಲಾತಿಯ ಪ್ರಮಾಣ ಪತ್ರಗಳ ಮೂಲ ಪ್ರತಿಗಳನ್ನು ತಪ್ಪದೇ ಹಾಜರುಪಡಿಸತಕ್ಕದ್ದು, ತಪ್ಪಿದ್ದಲ್ಲಿ ಕೆಳಕಂಡ ಕ್ರಮ ಕೃಗೋಳಳಾಗುವುದು.
- c) ಏವಿಧ ಮೀಸಲಾತಿ ಕೋರಿ ಹಾಜರು ಪಡಿಸಬೇಕಾದ ಪ್ರಮಾಣ ಪತ್ರಗಳನ್ನು ಹಾಜರು ಪಡಿಸದಿದ್ದಲ್ಲಿ: ಆ ಮೀಸಲಾತಿಯನ್ನು ರದ್ದುಪಡಿಸಲಾಗುವುದು, ಹಾಗೆಯೇ ಪ್ರವರ್ಗ ಕೋರಿ ಅರ್ಜ್ ಸಲ್ಲಿಸಿ, ಜಾತಿ ಪ್ರಮಾಣ ಪತ್ರವನ್ನು ಹಾಜರು ಪಡಿಸದಿದ್ದಲ್ಲಿ ಆ ಪ್ರವರ್ಗವನ್ನು ರದ್ದುಪಡಿಸಿ ಸಾಮಾನ್ಯ ಅರ್ಹತೆಯಲ್ಲಿ ಅರ್ಹತೆಯನ್ನು ಹೊಂದಿದ್ದಲ್ಲಿ ಮಾತ್ರ ಸಾಮಾನ್ಯ ಅರ್ಹತೆಯ ಅಭ್ಯರ್ಥಿಯೆಂದು ಪರಿಗಣಿಸಲಾಗುವುದು.

18. ಪ್ರಮುಖವಾದ ಸೂಚನೆಗಳು:

ಅಭ್ಯರ್ಥಿಗಳು ಯಾವುದೇ ಪ್ರಮಾಣ ಪತ್ರಗಳನ್ನು ಅರ್ಜ್‌ಯೋಂದಿಗೆ ಲಗತ್ತಿಕೂಡಿದ್ದು, ಸಮಿತಿಯು ಸೂಚಿಸಿದಾಗ ಹಾಜರುಪಡಿಸತಕ್ಕದ್ದು.

- a) ವಿದ್ಯಾರ್ಥತೆಯ ಅಂಕಪಟ್ಟಿ.
- b) ಮುಟ್ಟಿದ ದಿನಾಂಕದ ಪ್ರಮಾಣ ಪತ್ರ (ಎಸ್.ಎಸ್.ಎಲ್.ಸಿ ಅಥವಾ ತತ್ವಮಾನ ಪ್ರಮಾಣ ಪತ್ರ)
- c) ಸರ್ಕಾರಿ ಇಲಾಖೆಯಲ್ಲಿ/ರಾಜ್ಯಸರ್ಕಾರದ/ಕೇಂದ್ರ ಸರ್ಕಾರದ/ಸರ್ಕಾರದ ಯಾವುದೇ ಪ್ರಾಧಿಕಾರದಲ್ಲಿ/ರಾಜ್ಯ ಅಧಿಕಾರಿ ಕೇಂದ್ರ ಸರ್ಕಾರದ ಸಾರ್ವಜನಿಕ ಸ್ವಾಮ್ಯದ ಕಂಪನಿಗಳಲ್ಲಿ ಪ್ರಸ್ತುತ ಉದ್ಯೋಗಿಯಾಗಿದ್ದಲ್ಲಿ ಅಂತಹವರು ಇಲಾಖಾ ವರ್ತಿಯಿಂದ ಕರ್ತವ್ಯದಿಂದ ಬಿಡುಗಡೆ ಮಾಡುವ ಬಗ್ಗೆ ಇಚ್ಛಾ ಅನುಮತಿ ಪತ್ರ.
- d) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, 2ಎ, 2ಬಿ, 3ಎ ಮತ್ತು 3ಬಿ ಮೀಸಲಾತಿ ಅಭ್ಯರ್ಥಿಗಳು ನಮೂನೆ ಡಿ/ಇ/ಎಫ್ ನಲ್ಲಿ ತಹಶೀಲ್‌ಎಂದಿರಿದ ಪಡೆದ ಪ್ರಮಾಣ ಪತ್ರಗಳನ್ನು ಪಡೆದಿಟ್ಟುಕೊಂಡಿರತಕ್ಕದ್ದು.
- e) ಯೋಜನಾ ನಿರಾಶ್ರಿತ ಅಭ್ಯರ್ಥಿಗಳು ಸಂಬಂಧಿಸಿದ ತಹಶೀಲ್‌ರ್‌ರವರಿಂದ ಪಡೆದ ಪ್ರಮಾಣ ಪತ್ರ.
- f) ಸೈನಿಕ ಸೇವೆಯಿಂದ ಬಿಡುಗಡೆಯಾದ / ವಿಯೋಜನೆ ಹೊಂದಿದ ಬಗ್ಗೆನ ಪ್ರಮಾಣ ಪತ್ರ (ಮಾಜಿ ಸೈನಿಕ ಮೀಸಲಾತಿ ಕೋರಿದಲ್ಲಿ).
- g) ಮಾಜಿ ಸೈನಿಕ ಮಕ್ಕಳ ಮೀಸಲಾತಿ ಪಡೆಯುವ ಅಭ್ಯರ್ಥಿಗಳು ಅವರ ತಂದೆಯವರು ಕರ್ತವ್ಯ ನಿರ್ವಹಿಸುತ್ತಿದ್ದ ಕೇಂದ್ರ ಸರ್ಕಾರದ ಅಧಿಕಾರಿಗಳಿಂದ ಅವಲಂಬಿತ ಪ್ರಮಾಣ ಪತ್ರ ಮತ್ತು ಸೈನಿಕ ಚೋದ್ಯಾನಿಂದ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು.
- h) ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರಿಂದ ಪಡೆದು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ರುಜು ಮಾಡಿಸಿರಬೇಕು.
- i) ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರಿಂದ ಪಡೆದು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ರುಜು ಮಾಡಿಸಿಟ್ಟು ಹೊಂದಿರತಕ್ಕದ್ದು.
- j) ಅಭ್ಯರ್ಥಿಯು ಅರ್ಜ್‌ಯಲ್ಲಿ ಭರ್ತೀ ಮಾಡಿದ ಮಾಹಿತಿಯು ಅಂತಿಮವಾಗಿರುತ್ತದೆ. ಆದ್ದರಿಂದ ಅಭ್ಯರ್ಥಿಗಳು ಅರ್ಜ್‌ಯನ್ನು ಅರ್ಜ್‌ಯ ಭರ್ತೀ ಮಾಡುವಾಗ ಅರ್ಜ್‌ಯ ಎಲ್ಲಾ ಕಾಲಂಗಳನ್ನು ಸರಿಯಾಗಿ ಭರ್ತೀ ಮಾಡತಕ್ಕದ್ದು. ಭರ್ತೀ ಮಾಡಿ ಸಲ್ಲಿಸಿದಂತಹ ಅರ್ಜ್‌ಯಲ್ಲಿನ ಅಂಶ/ಮಾಹಿತಿಗಳನ್ನು ಯಾವುದೇ ಸಂದರ್ಭದಲ್ಲಿ ಬದಲಾವಣೆ ಮಾಡಲಾಗುವುದಿಲ್ಲ.
- k) ನೇಮಕಾತಿ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ವಿಳಾಸ ಬದಲಾವಣೆಯಾಗಿದ್ದಲ್ಲಿ ತಕ್ಷಣದಲ್ಲಿ ಅಭ್ಯರ್ಥಿಗಳು ಲಿಖಿತ ಮೂಲಕ ಸಂಬಂಧಪಟ್ಟ ಘಟಕಾಧಿಕಾರಿ ರವರ ನೇಮಕಾತಿ ಸಮಿತಿಯ ಗಮನಕ್ಕೆ ತರತಕ್ಕದ್ದು. ಈ ವಿಳಾಸ ಬದಲಾವಣೆಯನ್ನು ಪರಿಗಣಿಸಲು ನೇಮಕಾತಿ ಸಮಿತಿಯು ಪ್ರಯುತ್ತಿಸುವುದು. ಆದಾಗ್ಯೂ ಈ ವಿಳಾಸದಲ್ಲಿ ನೇಮಕಾತಿ ಸಮಿತಿಯು ಯಾವುದೇ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ. ಈ ಬಗ್ಗೆ ಅಭ್ಯರ್ಥಿಗಳು ಎಚ್ಚರ ವಹಿಸತಕ್ಕದ್ದು.

- l) అభ్యర్థిగళు నేమకాతి సమితియొదనే సంపక్షసబేకాద సందభచదల్లి అవర మనవియోందిగే అజ్ఞయ నకలు ప్రతియన్న హాగూ ఇతరే మాటియియన్న నీడతక్కుద్దు.
- m) అభ్యర్థిగళు అజ్ఞయన్న భతీ మాడువాగ యావుదే సుఖు/తప్ప మాటిగళన్న నీడబారదు. హాగే నీడి తదనంతర నేమకాతి సమితిగే అదు ప్రతియాదల్లి అంతక అభ్యర్థిగళ అభ్యర్థితనవన్న రద్దు పడిసలాగువుదు.
- n) అజ్ఞదారరు యావుదే శ్రీమినల్ మోకధమెయల్లి తిక్కగే గురియాగిరబారదు. శ్రీమినల్ మోకధమెయల్లి భాగియాగి బిదుగడే / ఖులాసేయాగిద్దల్లి నేమకాతి ప్రాధికారవు తేగెముచోళ్లువ తీమానవే అంతిమవాగిరుత్కుదే.

19. వితేష సూచనెగళు :

అభ్యర్థిగళు నేమకాతి సమితియు నిగదిపడిసిద అజ్ఞ నమూనెయల్లియే ఎల్లా అంకణగళన్న స్పష్టవాగి భతీ మాడతక్కుద్దు ఇతరే యావుదే నమూనెగళల్లి సల్లిసువ, శుల్షు పావతిసదే సల్లిసల్లుడువ, అమూల్యవాగిరువ, సహి మాడద హాగూ భావచిత్త ఇల్లదే ఇరువ అజ్ఞగళన్న తిరస్కరిసలాగువుదు హాగూ ఈ కేళకండ వితేష సూచనెగళన్న గమనిసువుదు.

- a) అభ్యర్థిగళు ఆనాల్సో ముఖాంతర సల్లిసిద అజ్ఞయ ప్రతియన్న తమ్మాందిగే తప్పదే ఇట్టుకోళ్లు సూచిసిదే.
- b) సేవేయల్లిరువ అభ్యర్థిగళు అవరు సేవేయల్లిరువ బగ్గె అజ్ఞయల్లిన నిగదిత కాలంన్న తుంబతక్కుద్దు హాగూ అవర సేవా ప్రమాణ పత్ర మత్తు సదరి మద్దగే అజ్ఞ సల్లిసువ బగ్గె నిరాశేపణ ప్రమాణ పత్రవన్న (No Objection Certificate) సంబంధిత ఇలాఖా ముఖ్యస్థరింద పడెదట్టుకొండిద్దు నేమకాతి సమితియు సూచిసిదాగ హాజరుపడిసతక్కుద్దు.
- c) అభ్యర్థిగళు ఒందు మద్దగే ఒందశ్శింత హెచ్చు అజ్ఞగళన్న సల్లిసబారదెందు సలహ నీడలాగిదే. అభ్యర్థిగళు ఒందు మద్దగే ఒందశ్శింత హెచ్చు అజ్ఞగళన్న సల్లిసువ బదలు ఒందే అజ్ఞయన్న ఆతీ జాగరూకతెయింద మత్తు బవళ ఎచ్చు అజ్ఞగళన్న సల్లిసువ బదలు ఒందే అజ్ఞయన్న ఆతీ జాగరూకతెయింద మత్తు బవళ ఎచ్చు అజ్ఞగళన్న ఇల్లద్దు, ఏకిందరే ఒందశ్శింత హెచ్చు నోందణి సంబ్యేయల్లి పరిశేఖగే హాజరాగిద్దు యావుదే హంతదల్లి కండుబందల్లి అంతహ అభ్యర్థితనవన్న రద్దుపడిసలాగువుదు. సంక్షిప్తవాగి తిళసుపుఁడేనదరే ఒచ్చ అభ్యర్థియు ఒందు నోందణి సంబ్యేగింత హెచ్చు నోందణి సంబ్యేయల్లి పరిశేఖ యావుదే హంతదల్లి ఒళసుపుఁడన్న నిబిరవాగి నిషేధిసలాగిదే. అభ్యర్థిగళు ఒందశ్శింత హెచ్చు అజ్ఞగళన్న ఒందే హశరినల్లి సల్లిసి బేరే బేరే పొఱణోగళన్న అంటిశి, సహిగళన్న మాడి పరిశేఖగే హాజరాగిద్దు కండుబందల్లి అంతహ వర ఎల్లా అజ్ఞగళన్న తిరస్కరిసుపుఁడల్లదే అవర మేలే కానూనిన రీత్యా క్రమవన్న క్షేగొళ్లాగువుదు. ఈ విచారదల్లి నేమకాతి సమితియ తీమానవే అంతిమవాగిరుత్కుదే.
- d) అహ అభ్యర్థిగళు మూల దావిలేగళ పరితీలనా సందభచదల్లి అజ్ఞయల్లి నమూదిసిరువ ఎల్లా మాటితిగళగే మారకవాగి సదరి దావిలే / ప్రమాణ పత్రగళ మూల ప్రతిగళన్న తప్పదే హాజరుపడిసబేకు. తిఫ్ఫిద్దల్లి అంతహ మీసలాతియన్న రద్దుపడిసి, సామాన్య వగవదడియల్లి అహతే హోందిదల్లి పరిగణిసలాగువుదు. అజ్ఞయోందిగే యావుదే మూల ప్రమాణ పత్రగళన్న హాగూ ప్రతిగళన్న సల్లిసువ అగ్త్యవిరువుదల్ల. ఒందు వేళే సల్లిసి, అవు కళేదు హోదరే నేమకాతి సమితియ జవాబ్దారియాగువుదల్ల.
- e) అజ్ఞగళన్న స్పీకరిసలు నిగదిపడిసిరువ కోనెయ దినాంకశే అందరే దినాంక: 21.11.2022కే మౌదలు అభ్యర్థిగళు మద్దగే నిగదిపడిసిద శైక్షణిక విద్యాహాతే (పియుసి అథవా తత్సమాన) యన్న హోందిరబేకు.
- f) అభ్యర్థిగళు అజ్ఞయల్లి తప్ప అథవా సుఖు మాటి నీడిద్దల్లి అదశ్శే అభ్యర్థిగళే జవాబ్దారరాగిరుత్కుారే. అజ్ఞయల్లిన వివరగళు సరియాగివేయే ఎందు మనగండు ఆ నంతర మూల అజ్ఞయన్న భతీ మాడువుదు సూక్త. ఒందు వేళే అభ్యర్థిగళు శైక్షణిక విద్యాహాతేయల్లి గళిసిద అంకగళన్న సరియాగి నమూదిసదే ఇధ్దల్లి అథవా తప్పవాగి నమూదిసిదల్లి అవర అభ్యర్థితనవన్న రద్దుగొళిసలాగువుదు.

- g) ಒಂದು ವೇಳೆ ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕವು ಸಾರ್ವತ್ರಿಕ ರಜಾ/ಬಂದ್ರೋ ದಿನವಾಗಿ ಫೋಷಿಸಲಬ್ಬರೆ ಆ ದಿನಾಂಕದ ಮಾರನೆಯ ಕೆಲಸದ ದಿನದಂದು ಅರ್ಜಿಗಳನ್ನು ಸ್ವೀಕರಿಸಲಾಗುವುದು. ಆದರೆ ವಯೋಮಿತಿ ಹಾಗೂ ಕನಿಷ್ಠ ಶೈಕ್ಷಣಿಕ ವಿದ್ಯಾರ್ಥಿಯ ಪರಿಗಣನೆಗೆ ದಿನಾಂಕ: 21.11.2022ಮಾತ್ರ ಅನ್ವಯವಾಗುತ್ತದೆ.
- h) ಅಭ್ಯರ್ಥಿಯ ಅರ್ಜಿಯನ್ನು ಸಮರ್ಪಕವಾಗಿ ತುಂಬದೇ ಸದರಿ ಅರ್ಜಿ ತಿರಸ್ಕೃತವಾದಲ್ಲಿ ತತ್ವಂಬಂಧ ಯಾವುದೇ ರೀತಿಯ ಪತ್ರ ವ್ಯವಹಾರಕ್ಕೆ ಅವಕಾಶವಿರುವುದಿಲ್ಲ.
- i) ಅರ್ಜಿ ತುಂಬುವ ವಿಧಾನ ಹಾಗೂ ಹೆಚ್ಚಿನ ವಿವರಗಳು ಪೋಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌<https://ksp.karnataka.gov.in/> or <https://ksp-recruitment.in/> ನಲ್ಲಿನ ಮಾಹಿತಿ ಸೂಚಿತವಲ್ಲಿ ಲಭ್ಯವಿರುತ್ತದೆ.
- j) ಅಭ್ಯರ್ಥಿಗಳು ತಮ್ಮ ಅರ್ಜಿಗಳಲ್ಲಿ ನೀಡುವ ಮಾಹಿತಿಗಳು ಸರಿ ಇದೆ ಎಂದು ಭಾವಿಸಿ ಅವರುಗಳು ಸ್ವಧಾರಾತ್ಮಕ ಪರೀಕ್ಷೆಯನ್ನು ಬರೆಯಲು ಅರ್ಹರೆ ಎಂಬುದನ್ನು ಪರಿಗಣಿಸಿ ಅರ್ಹರೆಂದು ಕಂಡುಬಂದ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶ ಪತ್ರಗಳನ್ನು ತಯಾರು (Upload) ಮಾಡಲಾಗುತ್ತದೆ. ಆದ್ದರಿಂದ ನಿಗದಿಪಡಿಸಿರುವ ವಯೋಮಿತಿ, ವಿದ್ಯಾರ್ಥಿ, ಮೀಸಲಾತಿ ಇತ್ಯಾದಿಗಳಿಗೆ ಅನುಗುಣವಾಗಿ ಅರ್ಜಿಯಲ್ಲಿ ಸರಿಯಾದ ಮಾಹಿತಿ ನೀಡುವುದು ಅಭ್ಯರ್ಥಿಗಳ ಜವಾಬ್ದಾರಿಯಾಗಿರುತ್ತದೆ. ಪೂರ್ಣ ಮಾಹಿತಿ ನೀಡುದ ಅಧವಾ ತಪ್ಪು ಮಾಹಿತಿ ನೀಡಿದ, ಶುಲ್ಕ ಪಾವತಿಸದ, ಅಭ್ಯರ್ಥಿಯ ಸಹಿ ಇಲ್ಲದ ಮತ್ತು ಭಾವಚಿತ್ರ ಇಲ್ಲದೆ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
- k) ಪರೀಕ್ಷೆಗೆ ಪ್ರವೇಶವು ಸಂಪೂರ್ಣವಾಗಿ ತಾತ್ಪರ್ಯಕವಾಗಿರುತ್ತದೆ. ಪ್ರವೇಶ ಪತ್ರ ನೀಡಿದ ಮಾತ್ರಕ್ಕೆ ನೇಮಕಾತಿ ಸಮಿತಿಯು ನಿಮ್ಮ ಅಭ್ಯರ್ಥಿತನವನ್ನು ಅಂಗೀಕರಿಸಿದೆ ಎಂದು ಭಾವಿಸತಕ್ಕದ್ದಲ್ಲ.
- l) ಪ್ರಶ್ನೆ ಪತ್ರಿಕೆಯಲ್ಲಿ ಯಾವುದಾದರೂ ಮುದ್ರಣ ದೋಷವಾಗಿರುತ್ತದೆ ಅದನ್ನು ತಕ್ಷಣ ಕೊರತಡಿಯ ಪರಿವೀಕ್ಷಕರೆ ಗಮನಕ್ಕೆ ತಂದು ಸರಿಯಾದ ಪ್ರಶ್ನೆ ಪತ್ರಿಕೆ ಪಡೆದುಕೊಂಡು ಉತ್ತರವನ್ನು ಬರೆಯಬೇಕು. ಇದರ ಬಗ್ಗೆ ಪರೀಕ್ಷೆ ಮುಗಿದ ನಂತರ ನೇಮಕಾತಿ ಸಮಿತಿಗೆ ಸದರಿ ವಿಷಯದ ಬಗ್ಗೆ ತಿಳಿಸಿದ್ದಲ್ಲಿ ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
- m) ಉತ್ತರ ಪತ್ರಿಕೆಯನ್ನು ಸ್ವಾನಿಂಗ್ ಮಾಡಿಸಿ ಗಣಕ ಯಂತ್ರದ ಮುಖೇನ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸುವುದರಿಂದ ಅಭ್ಯರ್ಥಿಗಳು ಉತ್ತರ ಪತ್ರಿಕೆಯ ಮಾಹಿತಿಯನ್ನು ಭಕ್ತಿ ಮಾಡುವ ಸಲುವಾಗಿ ಪರೀಕ್ಷೆಗೆ ನಿಗದಿಪಡಿಸಿರುವ ಸಮಯಕ್ಕಿಂತ 90 ನಿಮಿಷ ಮುಂಚಿತವಾಗಿ ಪರೀಕ್ಷೆ ಕೊರತಡಿಗೆ ತಪ್ಪದೇ ಹಾಜರಾಗತಕ್ಕದ್ದು. ಆ ಸಮಯದಲ್ಲಿ ಪರೀಕ್ಷೆ ಮೇಲ್ಮೈಕಾರಕರು ಕೆಲವು ಮಾರ್ಗ ಸೂಚನೆಗಳನ್ನು ನೀಡುತ್ತಾರೆ.
- n) ಪರೀಕ್ಷೆ ಮುಗಿದ ಒಂದು ಅಧವಾ ಏರಡು ದಿನಗಳ ನಂತರ ತಾತ್ಪರ್ಯಕ ಕೀ ಉತ್ತರಗಳನ್ನು ವೆಬ್‌ಸೈಟ್ ನಲ್ಲಿ ಹಾಗೂ ಸಂಬಂಧಪಟ್ಟ ಫಟಕಗಳಲ್ಲಿ ಪ್ರಕಟಿಸಲಾಗುವುದು. ಅಭ್ಯರ್ಥಿಗಳು ಉತ್ತರಗಳ ಬಗ್ಗೆ ಏನಾದರೂ ಆಕ್ಷೇಪಣೆಗಳು ಇದಲ್ಲಿ ಅದಕ್ಕೆ ಒಂದು ವಾರದ ಕಾಲಾವಕಾಶವನ್ನು ನೀಡಲಾಗುವುದು. ಆಕ್ಷೇಪಣೆಗಳು ಒಂದ ನಂತರ ಅದನ್ನು ಒಂದು ತಜ್ಞರ ಸಮಿತಿಗೆ ನೀಡಿ ಅವರಿಂದ ಸರಿಯಾದ ಉತ್ತರಗಳನ್ನು ಪಡೆದು ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಲಾಗುವುದು ಮತ್ತು ಈ ಅಂತಿಮ ಕೀ ಉತ್ತರಗಳ ಪ್ರಕಾರ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಲಾಗುವುದು.
- o) ಕನಾರಾಟಕ ರಾಜ್ಯದ, ಕೇಂದ್ರ ಸರ್ಕಾರದ ಯಾವುದೇ ಸರ್ಕಾರಿ ಹಾಗೂ ಅರೆ ಸರ್ಕಾರಿ ಸಂಸ್ಥೆಯ ಸೇವೆಯಿಂದ ವಜಾ ಗೊಂಡಿರುವ ನೇಮಕಾತಿಗೆ ಅರ್ಹರಲ್ಲ.
- p) ಸುಳ್ಳಿ ಮಾಹಿತಿ ಅಧವಾ ನಕಲಿ ಪ್ರಮಾಣ ಪತ್ರ / ದಾಖಲೆಗಳನ್ನು ಸಲ್ಲಿಸಿ ನೋಕರಿ ಪಡೆಯುವುದು/ಪಡೆದಿರುವುದು ಯಾವುದೇ ಸಂದರ್ಭದಲ್ಲಿ ಕಂಡು ಬಂದಲ್ಲಿ, ಅದೇ ಹಂತದಲ್ಲಿ ಅವರನ್ನು ಯಾವುದೇ ಮುನ್ಮೂಜನೆ ನೀಡದೆ ಅವರ ಅಭ್ಯರ್ಥಿತನವನ್ನು ರದ್ದುಗೊಳಿಸುವುದರ ಜೊತೆಗೆ ಅವರ ವಿರುದ್ಧ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು.
- q) ಅಭ್ಯರ್ಥಿಯ ಹುದ್ದೆಗೆ ಅರ್ಜಿ ಸಲ್ಲಿಸಿದ ತಕ್ಷಣ ತಾನು ನಿಯಮ ಮತ್ತು ವಿನಿಯಮಗಳಿಗೆ (Rules & Regulations) ಬಧ್ಯನಾಗಿರುತ್ತಾನೆ ಎಂದು ಭಾವಿಸಲಾಗಿರುತ್ತದೆ. ಒಂದು ವೇಳೆ ತಾನು ಸದರಿ ಹುದ್ದೆಗೆ ಆಯ್ದುಯಾಗದ ಪಕ್ಷದಲ್ಲಿ ತದನಂತರ ಅದೇ ನಿಯಮಗಳನ್ನು ಪ್ರಶ್ನಿಸಲು ಬರುವುದಿಲ್ಲ.
- r) ಕೆ.ಸಿ.ಎಸ್. (ಸಾಮಾನ್ಯ ನೇಮಕಾತಿ) ನಿಯಮಗಳು 1977 ಹಾಗೂ ಸದರಿ ನಿಯಮಕ್ಕೆ ಆಗಿರುವ ತಿದ್ದುಪಡಿ ಹಾಗೂ ವ್ಯಂದ ಮತ್ತು ನೇಮಕಾತಿ (ತಿದ್ದುಪಡಿ) ನಿಯಮ 2009 ಮತ್ತು 2016ರಲ್ಲಿ ನಿರ್ದಿಷ್ಟಗೊಳಿಸಿರುವಂತೆ ಆಯ್ದುಯಾದ ಅಭ್ಯರ್ಥಿಯ ನೇಮಕಾತಿ ಆದೇಶ ನೀಡುವ ಮುನ್ನ ಪೂರ್ಣ ಪ್ರಮಾಣದ ವೈದ್ಯಕೀಯ

ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ನಿಯಮದಲ್ಲಿ ನಿಗದಿಪಡಿಸಿರುವ ವೈದ್ಯಕೀಯ ಪರೀಕ್ಷೆಯಲ್ಲಿ ವಿಫಲರಾದ ಅಭ್ಯರ್ಥಿಗಳನ್ನು ಅನವರ್ತ ಗೊಳಿಸಲಾಗುವುದು ಹಾಗೂ ಇತರೆ ಯಾವುದೇ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಪರಿಗಣಿಸಲಾಗುವುದಿಲ್ಲ.

- s) ದುರ್ವಾಸತೆ :** ಒಬ್ಬ ಅಭ್ಯರ್ಥಿಯು ನಕಲಿ ವೈದ್ಯಯಾಗಿರುವನೆಂದು ಅಧವಾ ಖೋಚಾ ದಸ್ತಾವೇಜು ಅಧವಾ ತಿದ್ದಲಾದ ದಸ್ತಾವೇಜುಗಳನ್ನು ಸಲ್ಲಿಸಿರುವನೆಂದು ಅಧವಾ ತಪ್ಪಾ ಅಧವಾ ಸುಳ್ಳ ಹೇಳಿಕೆ ನೀಡಿರುವನೆಂದು ಅಧವಾ ವಾಸ್ತವಿಕ ಮಾಹಿತಿಯನ್ನು ಮರೆ ಮಾಡಿರುವನೆಂದು ಅಧವಾ ನೇಮಕಾತಿ ಉದ್ದೇಶಗಳಾಗಿ ನಡೆಸಲಾದ ಪರೀಕ್ಷೆಯಲ್ಲಿ ಅನುಚಿತ ಮಾರ್ಗವನ್ನು ಅನುಸರಿಸುತ್ತಿರುವನೆಂದು ಅಧವಾ ಪರೀಕ್ಷೆ ಕೊರತಡಿಯಲ್ಲಿ ದುರ್ವಾಸತೆ ಸುತ್ತಿರುವನೆಂದು, ತಪ್ಪಿತಸ್ಥನೆಂದು ಕಂಡುಬಂದಲ್ಲಿ ಅಧವಾ ಒಂದು ಕೇಂದ್ರದಲ್ಲಿ ದೃಷ್ಟಿಕೆ ಪರೀಕ್ಷೆಗಳಿಗೆ ಹಾಜರಾಗಿರುವ ವಿಷಯವನ್ನು ಮರೆಮಾಡಿ ಮತ್ತೊಂದು ಕೇಂದ್ರದಲ್ಲಿ ದೃಷ್ಟಿಕೆ ಪರೀಕ್ಷೆಗೆ ಹಾಜರಾದರೆ ಹಾಗೂ ನೇಮಕಾತಿ ಸಮೀತಿಯಿಂದ ನೀಡಲಾದ ಯಾವುದೇ ಸೂಚನೆಗಳನ್ನು ಉಲ್ಲಂಘಿಸುತ್ತಿರುವನೆಂದು ಅಧವಾ ಅವನು ನೇಮಕಾತಿಯ ಸಂಬಂಧದಲ್ಲಿ ಯಾವುದೇ ಇತರೆ ಅಕ್ರಮ ಮತ್ತು ಅನುಚಿತ ಮಾರ್ಗವನ್ನು ಅವಲಂಬಿಸಿರುವನೆಂದು, ಕಂಡುಬಂದಲ್ಲಿ ಅಭ್ಯರ್ಥಿಯು ಸ್ವತಃ ಶ್ರೀಮಿನಲ್ಲಾ ವ್ಯವಹರಣೆಗಳಿಗೆ ಮತ್ತು ಶಿಸ್ತು ಕ್ರಮಕ್ಕೆ ಒಳಪಡುವುದಲ್ಲದೆ; ನೇಮಕಾತಿ ಸಮಿತಿ ನಡೆಸುವ ಯಾವುದೇ ಪರೀಕ್ಷೆಗೆ ಪ್ರವೇಶ ಪಡೆಯುವುದರಿಂದ ಅಧವಾ ಯಾವುದೇ ಹುದ್ದೆಯ ಆಯ್ದುಗೆ ಖಾಯಂ ಆಗಿ ಡಿಬಾರ್ ಮಾಡಲಾಗುವುದು.

20. ಸಹಾಯವಾಣಿ :

ಅಭ್ಯರ್ಥಿಗಳು ಸಿಪಿಸಿ ಮತ್ತು ಮಿಪಿಸಿ-2022-23ರ ನೇಮಕಾತಿ ಸಹಾಯವಾಣಿ ಸಂಖ್ಯೆ 080-22943346 & 080-22943039ನ್ನು ಸಂಪರ್ಕಿಸಿ ನೇಮಕಾತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಸ್ವಾಸ್ಥ ಪಡಿಸಿಕೊಳ್ಳಬಹುದು. ಈ ಸಹಾಯವಾಣಿ ದಿನಾಂಕ: 20.10.2022 ರಿಂದ ಪ್ರತಿದಿನ ಬೆಳಿಗ್ಗೆ 10-00 ರಿಂದ ಸಾಯಂಕಾಲ 6-00 ಗಂಟೆಯವರೆಗೆ ಲಭ್ಯವಿರುತ್ತದೆ.

ಸಹಿ/-

ದೆವೋಟಿ ಇನ್‌ಪೆಕ್ಷರ್ ಜನರಲ್ ಆರ್ ಮೋಲೀಸ್,
ನೇಮಕಾತಿ ಹಾಗೂ ಸಮನ್ಯಾಧಿಕಾರಿ,
ಪಿಸಿ(ಸಿವಿಲ್) ನೇಮಕಾತಿ ಸಮಿತಿ.ಕಾಲ್‌ಟನ್ ಭವನ,
ಅರಮನೆ ರಸ್ತೆ, ಬೆಂಗಳೂರು – 560001

(ಪ.ಜಾ/ಪ.ಪಂ ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)

ನಮೂನೆ - ಡಿ

(ನಿಯಮ ೩೬ (2) (3) ನೋಡಿ)

ಅನುಸೂಚಿತ ಜಾತಿ ಅಥವಾ ಅನುಸೂಚಿತ ಬುಡಕಟ್ಟುಗಳಿಗೆ (ಪ.ಜಾ /ಪ.ಪಂ) ಸೇರಿದ ಅಭ್ಯರ್ಥಿಗಳಿಗೆ ನೀಡುವ
ಪ್ರಮಾಣ ಪತ್ರಗಳ ನಮೂನೆ

ಪ್ರಮಾಣ ಪತ್ರ

..... ರಾಜ್ಯದ / ಕೇಂದ್ರಾಡಳಿತ ಪ್ರದೇಶದ * ಜಿಲ್ಲೆಯ/ ವಿಭಾಗದ
..... ಗ್ರಾಮ / ಪಟ್ಟಣದ * ನಿವಾಸಿಯಾದ ಶ್ರೀ / ಶ್ರೀಮತಿ ಎಂಬುವವರ ಮಗ / ಮಗಳಾದ
ಶ್ರೀ / ಶ್ರೀಮತಿ ಇವರು ಅನುಸೂಚಿತ ಜಾತಿ / ಅನುಸೂಚಿತ ಬುಡಕಟ್ಟು * ಎಂದು ಮಾನ್ಯ
ಮಾಡಲಾಗಿರುವ ಜಾತಿ / ಬುಡಕಟ್ಟಿಗೆ * ಸೇರಿರುತ್ತಾರೆಂದು ಪ್ರಮಾಣೀಕರಿಸಲಾಗಿದೆ.

- * ಸಂವಿಧಾನ (ಅನುಸೂಚಿತ ಜಾತಿಗಳು) ಆದೇಶ, 1950
- * ಸಂವಿಧಾನ (ಅನುಸೂಚಿತ ಬುಡಕಟ್ಟುಗಳು) ಆದೇಶ, 1950
- * ಸಂವಿಧಾನ (ಅನುಸೂಚಿತ ಜಾತಿ) (ಕೇಂದ್ರಾಡಳಿತ ಪ್ರದೇಶಗಳು) ಆದೇಶ, 1950
- * ಸಂವಿಧಾನ (ಅನುಸೂಚಿತ ಬುಡಕಟ್ಟುಗಳು) (ಕೇಂದ್ರಾಡಳಿತ ಪ್ರದೇಶಗಳು) ಆದೇಶ, 1951

(ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಪಟ್ಟಿ (ಮಾರ್ಪಾಡು) ಆದೇಶ 1956, ಮುಂಬಯಿ ರಾಜ್ಯ ಮನರ್ ರಚನಾ
ಅಥ ನಿಯಮ, 1960, ಪಂಜಾಬ್ ರಾಜ್ಯ ಮನರ್ ರಚನಾ ಅಧಿನಿಯಮ, 1966, ಹಿಮಾಚಲ ಪ್ರದೇಶ ರಾಜ್ಯ ಅಧಿನಿಯಮ, 1970
ಮತ್ತು ಈಶಾನ್ ಪ್ರದೇಶಗಳ (ಮನರ್ ರಚನಾ ಅಧಿನಿಯಮ, 1971ರ ಮೂಲಕ ತಿದ್ದುವಡಿಯಾದಂತೆ).

- * ಸಂವಿಧಾನ
- * ಸಂವಿಧಾನ (ಜಮ್ಮು ಮತ್ತು ಕಾಶ್ಮೀರ) ಅನುಸೂಚಿತ ಜಾತಿಗಳ ಆದೇಶ, 1956
- * ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ತಿದ್ದುವಡಿ) ಅಧಿನಿಯಮ, 1976ರ ಮೂಲಕ ತಿದ್ದುವಡಿಯಾದಂತೆ
ಸಂವಿಧಾನ (ಅಂಡಮಾನ್ ಮತ್ತು ನಿಕೋಬಾರ್ ದ್ವಿಪಗಳು) ಅನುಸೂಚಿತ ಬುಡಕಟ್ಟುಗಳ ಆದೇಶ, 1959.
- * ಸಂವಿಧಾನ (ದಾದರ್ ಮತ್ತು ನಗರ ಹಽಲೆಲಿ) ಅನುಸೂಚಿತ ಜಾತಿಗಳ ಆದೇಶ, 1962
- * ಸಂವಿಧಾನ (ಪಾಂಡಿಚೆರಿ) ಅನುಸೂಚಿತ ಜಾತಿಗಳ ಆದೇಶ, 1964
- * ಸಂವಿಧಾನ (ಅನುಸೂಚಿತ ಬುಡಕಟ್ಟುಗಳ) (ಉತ್ತರ ಪದೇಶ) ಆದೇಶ, 1967
- * ಸಂವಿಧಾನ (ಗೋವಾ, ದಮನ್ ಮತ್ತು ದೀವೋ) ಅನುಸೂಚಿತ ಜಾತಿ / ಬುಡಕಟ್ಟುಗಳ ಆದೇಶ 1988
- * ಸಂವಿಧಾನ (ನಾಗಾಲಾಂಡ್) ಅನುಸೂಚಿತ ಬುಡಕಟ್ಟುಗಳ ಆದೇಶ

2. ಶ್ರೀ / ಶ್ರೀಮತಿ / ಕುಮಾರಿ* ಮತ್ತು /
ಅಥವಾ ಅವನ್* / ಅವಳ್* ಕುಟುಂಬವು ರಾಜ್ಯ / ಕೇಂದ್ರಾಡಳಿತ
ಪ್ರದೇಶದ ಜಿಲ್ಲಾ / ವಿಭಾಗದ ಗ್ರಾಮ / ಪಟ್ಟಣದ ಸಾಮಾನ್ಯ ನಿವಾಸಿ (ಗಳು)

ಸಹಿ
ತಹಶೀಲ್ದ್ವರು
.....

ಸ್ಥಳ :
ದಿನಾಂಕ :

ಪದನಾಮ
ಕಳೆರಿಯ ಮೊಹರಿನೊಂದಿಗೆ

ರಾಜ್ಯ / ಕೇಂದ್ರಾಡಳಿತ ಪ್ರದೇಶ*

ಅನ್ನಯವಾಗದಿರುವ ಪದಗಳನ್ನು ದಯವಿಟ್ಟು ಬಟ್ಟಿ ಬಿಡಿ / ಹೊಡೆದು ಹಾಕಿ

ಸೂಚನೆ : ಇಲ್ಲಿ ಉಪಯೋಗಿಸಿದ “ಸಾಮಾನ್ಯ ನಿವಾಸಿಗಳೂ” ಎಂಬ ಪದಾವಳಿಯ ಪ್ರಜಾ ಪ್ರಾತಿನಿಧಿ ಅಧಿನಿಯಮ, 1950ರ
20ನೇ ಪ್ರಕರಣದಲ್ಲಿರುವ ಅಧ್ಯಾವನ್ನೇ ಹೊಂದಿರುತ್ತದೆ.

ಭಾರತ ಸರ್ಕಾರದ ಪತ್ರ ಸಂಖ್ಯೆ ಬಿಂಬಿ 12028 / 2 / 76-ಎಸ್‌ಸಿಟೀ-I ಗೃಹ ಮಂತ್ರಾಲಯದ ಅನುಸಾರವಾಗಿ, ಅಂಥ ಪ್ರಮಾಣ
ಪತ್ರಗಳನ್ನು ನೀಡಲು ಸ್ಥಳಮಾರ್ಗಿಸಿದ್ದರೂ ಇಲಾಖೆಗೆ ಬಿಂಬಿ 13.02.74 ಇವ್ಸೋಟೀ (ಎಸ್‌ಸಿಟೀ) ದಿನಾಂಕ 5ನೇ ಆಗಸ್ಟ್ 1975ರಲ್ಲಿ ನಮೂದಿಸಿದ ಪ್ರಾಧಿಕಾರಿಯ, ರಾಷ್ಟ್ರಪತಿಗಳು ಸಂಬಂಧಪಟ್ಟ
ಆದೇಶದ ಅಧಿಸಾರ್ಥಕನಿಂದ ಹೊರಡಿಸಿದ ಸಮಯದಲ್ಲಿ ಪ್ರಮಾಣ ಪತ್ರಕ್ಕಾಗಿ ಅಜ್ಞ ಸಲ್ಲಿಸಿದ ವ್ಯಕ್ತಿಯ, ತನ್ನ ಖಾಯಂ ವಾಸ
ಸ್ಥಳವನ್ನು ಹೊಂದಿದ್ದ ಸ್ಥಳಕ್ಕೆ ಸೇರಿದವರೊಬ್ಬರಾಗಿರತಕ್ಕದ್ದು. ಅದೇ ರೀತಿಯಲ್ಲಿ, ಒಂದು ತಾಲ್ಲೂಕಿನ ರೇವಿನ್ಸ್‌ ಪ್ರಾಧಿಕಾರಿಯ
ಇನ್ನೊಂದು ತಾಲ್ಲೂಕಿಗೆ ಸೇರಿದ ವ್ಯಕ್ತಿಗಳಿಗೆ ಸಂಬಂಧಪಟ್ಟ ಪ್ರಮಾಣ ಪತ್ರವನ್ನು ನೀಡಲು ಸ್ಥಳಮುಕ್ತಿ ಪ್ರಾಧಿಕಾರಿಯಾಗುವುದಿಲ್ಲ.

(ಪ್ರವರ್ಗ - 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)

ನಮೂನೆ - ಇ

(ನಿಯಮ 3ಎ (2) (3) ನೋಡಿ)

ಹಿಂದುಳಿದ ವರ್ಗಗಳಿಗೆ (ಪ್ರವರ್ಗ-1) ಸೇರಿದ ಅಭ್ಯರ್ಥಿಗೆ ನೀಡುವ ಪ್ರಮಾಣ ಪತ್ರ

..... ಗ್ರಾಮ / ಪಟ್ಟಣದ / ನಗರ ನಿವಾಸಿಯಾದ ಶ್ರೀ /
ಶ್ರೀಮತಿ ಇವರ ಮಗ / ಮಗಳು / ಪತ್ನಿ /
ಪತಿಯಾದ ಶ್ರೀ / ಶ್ರೀಮತಿ ಇವರು ಹಿಂದುಳಿದ ವರ್ಗಗಳ
(ಪ್ರವರ್ಗ) ಜಾತಿಯ ಉಪ ಜಾತಿಗೆ ಸೇರಿರುತ್ತಾರೆಂದು
ಪ್ರಮಾಣೀಕರಿಸಲಾಗಿದೆ.

ಸ್ಥಳ :

ದಿನಾಂಕ :

ತಹಶೀಲಾರ್ಥರು

..... ತಾಲ್ಲೂಕು

ಕಫೇರಿಯ ಮೊಹರು

(ಪ್ರವರ್ಗ - 2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)

ನಮೂನೆ - ಎಫ್

(ನಿಯಮ 3ಎ (2) (3)ನ್ನು ನೋಡಿ)

**ಹಿಂದುಳಿದ ವರ್ಗಗಳಿಗೆ (2ಎ, 2ಬಿ, 3ಎ, 3ಬಿ) ಸೇರಿದ ಅಭ್ಯರ್ಥಿಗಳಿಗೆ ನೀಡುವ ಆದಾಯ ಮತ್ತು
ಜಾತಿ ಪ್ರಮಾಣ ಪತ್ರ**

..... ರಲ್ಲಿ ವಾಸವಾಗಿರುವ ಶ್ರೀ / ಶ್ರೀಮತಿ ಇವರ ಮಗ /
ಮಗಳು / ಪತಿ / ಪತ್ನಿಯಾದ ಶ್ರೀ/ಶ್ರೀಮತಿ/ಕುಮಾರಿ ಇವರು ಮತ್ತು ಆತನ / ಅವಳ ತಂದೆ / ತಾಯಿ /
ಮೋಷಕರು/ಪತ್ನಿ/ಪತಿಯು, ಸರ್ಕಾರಿ ಆದೇಶಗಳ ಸಂಖ್ಯೆ ಎಸ್‌ಡಬ್ಲ್ಯೂಡಿ 225 ಬಿಸಿಎ 2000, ದಿನಾಂಕ 30.03.2002ರಲ್ಲಿ ನಿರ್ದಿಷ್ಟ
ಪಡಿಸಿದ ಮೇಲುಸ್ತರದ (ಕ್ರೆಮಿ ಲೇಯರ್) ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು ;

ಅಭ್ಯರ್ಥಿಯಾಗಲೀ ಅಧವಾ ಆತನ / ಆಕೆಯ ತಂದೆ ತಾಯಿ/ಮೋಷಕರಾಗಲಿ / ಪತ್ನಿ / ಪತಿಯಾಗಲಿ, ಸರ್ಕಾರದ ಸೇವೆಯಲ್ಲಿ 1ನೇ
ದಜ್ರೆಯ ಅಧವಾ 2ನೇ ದಜ್ರೆಯ ಅಧಿಕಾರಿಯಾಗಿಲ್ಲವೆಂದು ;

ಅಧವಾ

ಸಾರ್ವಜನಿಕ ವಲಯ ಉದ್ಯಮದಲ್ಲಿ ತತ್ವಮಾನವಾದ ಮದ್ದೆಯನ್ನು ಹೊಂದಿರುವುದಿಲ್ಲ ;

ಅಧವಾ

ಖಾಸಗಿ ನಿಯೋಜಕರ ಕ್ಷೇತ್ರಗೆ, 2ನೇ ದಜ್ರೆಯ ಅಧಿಕಾರಿಯ ಸಂಬಳಕ್ಷಿಂತ (ವೇತನ ಶ್ರೇಣಿ ರೂ. 43100-83900/- ಪ್ರಾರಂಭಿಕ ಹಂತ)
ಕಡಿಮೆಯಲ್ಲದ ಸಂಬಳವನ್ನು ಪಡೆಯುವ ಸೌಕರನಾಗಿಲ್ಲವೆಂದು

ಅಧವಾ

ಆತನ/ಆಕೆಯ ತಂದೆ ತಾಯಿ/ಮೋಷಕರು/ಪತ್ನಿ/ಪತಿಯ ಆದಾಯವು ಎಂಟು ಲಕ್ಷ ಮೀರುವುದಿಲ್ಲವೆಂದು ;

ಅಧವಾ

ಕನಾಟಕ ಭೂ ಸುಧಾರಣೆ ಅಧಿನಿಯಮ 1961ರಲ್ಲಿ ನಿಗದಿಪಡಿಸಿರುವಂತೆ ಆತನ/ಆಕೆಯ ತಂದೆ ತಾಯಿ/ಮೋಷಕರು/ಪತ್ನಿ/ಪತಿಯು
ಮಾರಾಟ ತೆರಿಗೆದಾರನಲ್ಲ ಅಧವಾ ಆತನ/ಆಕೆಯ ತಂದೆ ತಾಯಿ/ಮೋಷಕ/ಪತ್ನಿ/ಪತಿಯು ಅಧವಾ ಇವರಿಬ್ಬರೂ 10 ಯುನಿಟ್‌ಗಿಂತ ಹೆಚ್ಚಿನ
ಕ್ಷೇತ್ರದಲ್ಲಿ ಅಧವಾ 25 ವರ್ಕರೆಗಳಿಗಿಂತ ಹೆಚ್ಚಿನ ಪ್ಲಾಂಟೇಶನ್ ಭೂಮಿಯನ್ನು ಹೊಂದಿರುವುದಿಲ್ಲವೆಂದು ಪ್ರಮಾಣೀಕರಿಸಲಾಗಿದೆ. ಸರ್ಕಾರಿ
ಆದೇಶ ಸಂಖ್ಯೆ ಎಸ್‌ಡಬ್ಲ್ಯೂಡಿ 225 ಬಿಸಿಎ 2000, ದಿನಾಂಕ 30.03.2002ರ ಅನ್ವಯ ಶ್ರೀ/ಶ್ರೀಮತಿ/ಕುಮಾರಿ
ಇವರು ಜಾತಿಗೆ ಸೇರಿದ ಉಪಜಾತಿಯವರಾಗಿದ್ದು ಸರ್ಕಾರಿ ಆದೇಶ ಸಂಖ್ಯೆ ಎಸ್‌ಡಬ್ಲ್ಯೂಡಿ 225 ಬಿಸಿಎ 2000, ದಿನಾಂಕ 30.03.2002ರ ಅನ್ವಯ ಹಿಂದುಳಿದ ವರ್ಗಗಳ ಪ್ರವರ್ಗ (2ಎ, 2ಬಿ,
3ಎ, 3ಬಿ) ಸೇರಿರುತ್ತಾರೆ.

ಸ್ಥಳ :

ದಿನಾಂಕ :

ತಹಶೀಲಾರ್ಥರು

..... ತಾಲ್ಲೂಕು

ಕಫೇರಿಯ ಮೊಹರು

ನಮೂನೆ-1

ಜನರಲ್ ಮೆರಿಟ್ ಅಭ್ಯರ್ಥಿಗಳು ಮೇಲುಸ್ತರಕ್ಕೆ ಸೇರಿಲ್ಲವೆಂದು, ದೃಢೀಕರಿಸಿ ಗ್ರಾಮೀಣ ಮೀಸಲಾತಿಯನ್ನು
ಕೋರಲು ಸಲ್ಲಿಸಬೇಕಾದ ಪ್ರಮಾಣ ಪತ್ರ
(ಜನರಲ್ ಮೆರಿಟ್ ಅಭ್ಯರ್ಥಿಗಳು ಭರ್ತೀ ಮಾಡಬೇಕಾದ ನಮೂನೆ)

ಇವರಿಗೆ:

ತಹಶೀಲದ್ವಾರರು,
..... ತಾಲ್ಲೂಕು,
..... ಜಿಲ್ಲೆ.

ಮಾನ್ಯರೆ,

ಶ್ರೀ / ಶ್ರೀಮತಿ ಎಂಬುವವರ ಮಗ/ಮಗಳು/ಪತಿ/ಪತ್ನಿ..... ಆದ ನಾನು
ಮೇಲುಸ್ತರದಲ್ಲಿ (Creamy Layer) ಬರುವುದಿಲ್ಲವೆಂದು ನೇರ ನೇಮಕಾತಿಯಲ್ಲಿ ಗ್ರಾಮೀಣ ಅಭ್ಯರ್ಥಿ ಮೀಸಲಾತಿಯನ್ನು
ಪಡೆಯುವುದಕ್ಕಾಗಿ ಪ್ರಮಾಣ ಪತ್ರವನ್ನು ಪಡೆಯಲು ತಮ್ಮಲ್ಲಿ ಈ ಕೆಳಕಂಡ ಮಾಹಿತಿಗಳನ್ನು ಒದಗಿಸುತ್ತಾ ಕೋರುತ್ತೇನೆ.

1. ಅಭ್ಯರ್ಥಿಯ ಹೆಸರು ಮತ್ತು ಉದ್ಯೋಗ :
2. ಅಭ್ಯರ್ಥಿಯ ಸ್ವಂತ ಸ್ಥಳ ಗ್ರಾಮ :

 - ತಾಲ್ಲೂಕು :
 - ಜಿಲ್ಲೆ :

3. ಅಭ್ಯರ್ಥಿಯ ಹುಟ್ಟಿದ ದಿನಾಂಕ ವಯಸ್ಸು ಮತ್ತು ಹುಟ್ಟಿದ ಸ್ಥಳ :
4. ಅಭ್ಯರ್ಥಿಯ ತಂದೆ/ತಾಯಿ/ಪೋಷಕರ ಪತಿಯ/ಪತ್ನಿಯ ಹೆಸರು ಮತ್ತು ಉದ್ಯೋಗ:
(ಉದ್ಯೋಗವು ಸರ್ಕಾರಿ/ಅರೆ ಸರ್ಕಾರಿ/ಸಾರ್ವಜನಿಕ ಉದ್ದೇಶ/ಖಾಸಗಿ)
5. ಅಭ್ಯರ್ಥಿಯ ಪ್ರಸ್ತುತ ವಿಳಾಸ :

 - (ಸ್ವಷ್ಟವಾಗಿ ನಮೂದಿಸುವುದು)

6. ಅಭ್ಯರ್ಥಿಯ ಖಾಯಂ ವಿಳಾಸ :
7. ಅಭ್ಯರ್ಥಿಯ ಶಾಲಾ ಶಿಕ್ಷಣದ ವ್ಯಾಸಂಗ ಮಾಡಿದ ಶಾಲೆಗಳ ವಿವರಗಳು
ಪ್ರಾಥಮಿಕ
ಮಾದ್ಯಮಿಕ
ಪ್ರೌಢ
8. ಅಭ್ಯರ್ಥಿಯ ಹಾಗೂ ಅಭ್ಯರ್ಥಿಯ ತಂದೆ/ತಾಯಿ/ಪೋಷಕರ (ತಂದೆ/ತಾಯಿ ಜೀವಂತವಿಲ್ಲದ್ದರೆ) ಇವರ ಒಟ್ಟು ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ :

 - 1) ವೇತನ ಶ್ರೇಣಿ
 - 2) ಜಮೀನಿನ ವಿವರ
 - 3) ಇತರ ಮೂಲಗಳು

9. ಆದಾಯ ತೆರಿಗೆ ಪಾವತಿದಾರರೇ ?
10. ಸಂಪತ್ತು ತೆರಿಗೆ ಪಾವತಿದಾರರೇ ?
11. ಮಾರಾಟ ತೆರಿಗೆ ಪಾವತಿದಾರರೇ ?

ಪ್ರಮಾಣೀಕೃತ ಫೋಷಣೆ

ಈ ಮೇಲೆ ನನ್ನಿಂದ ಒದಗಿಸಿದ ಮಾಹಿತಿ/ವಿವರಗಳೆಯು ನಾನು ತಿಳಿದಿರುವಷ್ಟರ ಮಟ್ಟಗೆ ಸತ್ಯವೆಂದು ಶ್ರದ್ಧಾಮೂರ್ಚಕವಾಗಿ ದೃಷ್ಟಿಕರಿಸುತ್ತೇನೆ ಮತ್ತು ಫೋಷಣೆಯೇನೇ.

ಸ್ಥಳ :

ದಿನಾಂಕ :

ತಮ್ಮ ವಿಧೇಯ
(ಅಭ್ಯರ್ಥಿಯ ಸಹಿ)

ಮೇಲೆ ಒದಗಿಸಲಾದ ಮಾಹಿತಿಗಳು ಸತ್ಯವಾಗಿರುತ್ತದೆ ಎಂದು ಪ್ರಮಾಣೀಕರಿಸುತ್ತಾ ಈ ಮಾಹಿತಿಗಳು ಅಸತ್ಯವೆಂದು ದೃಢಪಟ್ಟಲ್ಲಿ ಅಪರಾಧ ವಿಚಾರಣೆಗೆ ಬಧಿಸಾಗಿರುತ್ತೇನೆ.

ಸ್ಥಳ :

ದಿನಾಂಕ :

ತಂದೆ/ತಾಯಿ/ಮೋಷಕರ ಸಹಿ
(ತಂದೆ/ತಾಯಿ ಜೀವಂತವಿಲ್ಲದಿದ್ದರೆ)
(ಹಂಡತೆ/ಗಂಡ/ಇವರ ಸಹಿ)

ಸ್ಥಳೀಯ ಇಬ್ಬರು ಸಾಕ್ಷಿದಾರರು

ಅಭ್ಯರ್ಥಿಯ ಮತ್ತು ಅವರ ತಂದೆ/ತಾಯಿ/ಮೋಷಕರು/ಪತಿ/ಪತ್ನಿ ಇವರನ್ನು ಹಾಗೂ ಇವರ ಸಹಿಯನ್ನು ಗುರುತಿಸುತ್ತೇವೆ.

ಸಾಕ್ಷಿದಾರರ ಸಹಿ

1)

(ಮೂರ್ಕ ವಿಳಾಸದೊಂದಿಗೆ)

2)

ಪರಿಶೀಲನಾ ಪ್ರಮಾಣ ಪತ್ರ

1. ಶ್ರೀ/ಶ್ರೀಮತಿ..... ಎಂಬುವವರ ಮಗ/ಮಗಳು/ಪತಿ/ಪತ್ನಿ/ಶ್ರೀ/ಶ್ರೀಮತಿ/ಕುಮಾರಿ..... ಎಂಬುವವರು ಕನಾರಟಕ ರಾಜ್ಯದ ಜಿಲ್ಲೆಯ ವಿಭಾಗ ಗ್ರಾಮ/ಪಟ್ಟಣ/ನಗರದಲ್ಲಿ ಸಾಮಾನ್ಯ ನಿವಾಸಿಯಾಗಿದ್ದಾರೆ ಮತ್ತು ಇವರು ಜನರಲ್ ಮರಿಟ್ ವರ್ಗಕ್ಕೆ ಸೇರಿದವರಾಗಿರುತ್ತಾರೆ.
2. ಶ್ರೀ/ಶ್ರೀಮತಿ/ಕುಮಾರಿ ಇವರ ತಂದೆ/ತಾಯಿ/ಮೋಷಕರು ಸರ್ಕಾರಿ ಆದೇಶ ಸಂಖ್ಯೆ ಎಸ್‌ಡಬ್ಲ್ಯೂಡಿ 251 ಬಿಸಿಎ 94, ಬೆಂಗಳೂರು, ದಿನಾಂಕ 31.01.1995 ರಷ್ಯಯ ಜನರಲ್ ಮರಿಟ್ ವರ್ಗದ ಮೇಲುಸ್ತರದಲ್ಲಿ (Creamy Layer) ಬರುವುದಿಲ್ಲವೆಂದು ಪ್ರಮಾಣೀಕರಿಸಲಾಗಿದೆ.

ಸ್ಥಳ :

ದಿನಾಂಕ :

ತಹಶೀಲಾದ್ಯರು
..... ತಾಲ್ಲೂಕು
ಕಂಬೇರಿಯ ಮೋಹರು

ಮೂಚನೆ-1: ಇದರಲ್ಲಿ ಉಪಯೋಗಿಸಲಾದ “ಸಾಮಾನ್ಯ ನಿವಾಸಿ” ಎಂಬ ಪದವು 1950ರ ಜನತಾ ಪ್ರಾತಿನಿಧಿ ಕಾಲ್ಯಾಂಯ 20ನೇ ಅನುಜ್ಞೆದದಲ್ಲಿನ ಅಧ್ಯವನ್ನು ಹೊಂದಿರುತ್ತದೆ.

ಮೂಚನೆ-2: ಪರಿಶೀಲನಾ ಪ್ರಮಾಣ ಪತ್ರ ನೀಡುವ ಅಧಿಕೃತ ಅಧಿಕಾರಿಯು ಸರ್ಕಾರಿ ಆದೇಶ ಸಂಖ್ಯೆ ಎಸ್‌ಡಬ್ಲ್ಯೂಡಿ 251 ಬಿಸಿಎ 94, ಬೆಂಗಳೂರು, ದಿನಾಂಕ 31.01.1995 ರಷ್ಯಯ ಮೇಲುಸ್ತರ (Creamy Layer) ದವರನ್ನು ಗುರುತಿಸಲು ನಿಗದಿಪಡಿಸಲಾಗಿರುವ ಅಂಶಗಳನ್ನು ವಿವರವಾಗಿ ವಿಚಿತಪಡಿಸಿಕೊಂಡ ನಂತರ ಏ ಪ್ರಮಾಣ ಪತ್ರ ನೀಡತಕ್ಕದ್ದು.

ನಮೂನೆ - 2
ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ

ಶ್ರೀ / ಶ್ರೀಮತಿ ರವರ ಮಗ/ಮಗಳು/ಪತ್ನಿ/ಶ್ರೀ/ಶ್ರೀಮತಿ/ಕುಮಾರಿ
..... ಜಿಲ್ಲೆ ತಾಲ್ಲೂಕು ಗ್ರಾಮದಲ್ಲಿ
ವಾಸವಾಗಿರುವ ಇವರು ಒಂದನೇ ತರಗತಿಯಿಂದ ತರಗತಿಯವರೆಗೆ ಜಿಲ್ಲೆ
..... ತಾಲ್ಲೂಕು ಪಟ್ಟಣ ಶಾಲೆಯಲ್ಲಿ ವ್ಯಾಸಂಗ ಮಾಡಿ
..... ವರ್ಷ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಈ ಶಾಲೆಯು ಅಭ್ಯರ್ಥಿಯು ವ್ಯಾಸಂಗ ಮಾಡಿದ ಅವಧಿಯಲ್ಲಿ
ಕನಾರ್ಕಿಕದ ಪೌರ ನಿಗಮಗಳ ಅಧಿನಿಯಮ, 1976 ಅಥವಾ ಕನಾರ್ಕಿಕ ಪೌರ ಸಭೆಗಳ ಅಧಿನಿಯಮ, 1964ರ ಅಡಿಯಲ್ಲಿ ನಿರ್ದಿಷ್ಟ
ಪಡಿಸಿದ ಒಂದು ದೊಡ್ಡ ನಗರ ಪ್ರದೇಶ, ಸಣ್ಣ ನಗರ ಪ್ರದೇಶ ಅಥವಾ ಪರಿವರ್ತನೆ ಹಂತದಲ್ಲಿರುವ ಪ್ರದೇಶಗಳ ಹೊರತಾದ ಪ್ರದೇಶದಲ್ಲಿತ್ತು.

ಸ್ಥಳ :

ದಿನಾಂಕ :

ಮುಖ್ಯಪಾಠ್ಯಾಯರ ಸಹಿ
ಮತ್ತು ಸಂಸ್ಥೆಯ ಮೂಲಕ ವಿಳಾಸವ್ಯಳ್ಳ ಮೊಹರು

ಮೇಲುರುಚು
ಕ್ಷೇತ್ರ ಶಿಕ್ಷಣಾಧಿಕಾರಿ

ಸರ್ಕಾರದ ಸುತ್ತೋಲೆ ಸಂಖ್ಯೆ : ಸಿಆಸುಇ 44 ಸೆನ್ಸೆನಿ 2001 ದಿನಾಂಕ 27-07-2001
ನಮೂನೆ-3
ಯೋಜನೆಗಳಿಂದ ನಿರ್ವಹಿತರಾದ ಕುಟುಂಬದ ಅಭ್ಯರ್ಥಿ

ಶ್ರೀ/ಶ್ರೀಮತಿ ಎಂಬುವವರ ಮಗ/ಮಗಳು/ಪತ್ನಿ/ಶ್ರೀಮತಿ/ ಕುಮಾರಿ
..... ಜಿಲ್ಲೆ ತಾಲ್ಲೂಕು ಗ್ರಾಮದಲ್ಲಿ ವಾಸವಾಗಿರುವ ಇವರು :
ಇವರ ಕುಟುಂಬದವರ ಅವಲಂಬಿತರಾಗಿದ್ದ ಈ ಕೆಳಕಂಡ ಅಸ್ತಿತ್ವವು ಯೋಜನೆಗಾಗಿ
..... ಇಸವಿಯಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಈ ಮೂಲಕ ಪ್ರಮಾಣೇಕರಿಸಿದೆ :-
(i) ** ವಾಸಿಸುವ ಮನೆ ಮತ್ತು ತಾವು ಅವಲಂಬಿತರಾಗಿದ್ದ ಅವರ ಕೃಷಿ ಭೂಮಿಯ ಅರ್ಥದಷ್ಟು.
(ii) ** ಯೋಜನೆಗೆ ಮೊದಲು ಭೂಮಿಯನ್ನು ಹೊಂದಿರದೆ : ಯೋಜನೆಯಿಂದ ತಾವು ವಾಸಿಸುವ ಮನೆ :
(iii) ** ತಾವು ಅವಲಂಬಿತರಾಗಿದ್ದ ತಮ್ಮ ಕೃಷಿ ಭೂಮಿಯ ಅರ್ಥದಷ್ಟು ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿ :
(iv) ** ಇತರ ಇನ್ನಾವುದೇ ಪ್ರಕರಣದಲ್ಲಿ ಯೋಜನೆಯಿಂದ ನಿರ್ವಹಿತರಾದವರು.

ಸ್ಥಳ :

ದಿನಾಂಕ :

ಸಹಿ/- ತಹಶೀಲದ ರಾಜೀವ್ ಗಾಂಧಿ ನಾಯಕರಾಗಿ ಮತ್ತು ತಾಲ್ಲೂಕು, ಕಫೇರಿಯ ಮೊಹರು

(** ಅನ್ವಯವಾಗುವ ಒಟಂನ್ನು ಮಾತ್ರ ಪ್ರಮಾಣ ಪತ್ರದಲ್ಲಿ ನಮೂದಿಸತಕ್ಕದ್ದು.)

ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ

ಶ್ರೀ / ಶ್ರೀಮತಿ ರವರ ಮಗ/ಮಗಳು/ಪತ್ನಿ/ಶ್ರೀಮತಿ/ ಕುಮಾರಿ
..... ಜಿಲ್ಲೆ ತಾಲ್ಲೂಕು ಗ್ರಾಮದಲ್ಲಿ
ವಾಸವಾಗಿರುವ ಇವರು ನೇ ತರಗತಿಯಿಂದ ನೇ ತರಗತಿಯವರೆಗೆ
..... ಶೈಕ್ಷಣಿಕ ವರ್ಷದಿಂದ ಶೈಕ್ಷಣಿಕ ವರ್ಷದವರೆಗೆ ಶಾಲೆಯಲ್ಲಿ ಕನ್ನಡ
ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುತ್ತಾರೆಂದು ಪ್ರಮಾಣೇಕರಿಸಲಾಗಿದೆ.

ಸ್ಥಳ :

ದಿನಾಂಕ :

ಮುಖ್ಯಪಾಠ್ಯಾಯರ ಸಹಿ
ಮತ್ತು ಸಂಸ್ಥೆಯ ಮೂಲಕ ವಿಳಾಸವ್ಯಳ್ಳ ಮೊಹರು

ಮೇಲು ರುಚು
ಕ್ಷೇತ್ರ ಶಿಕ್ಷಣಾಧಿಕಾರಿ, ಕಫೇರಿಯ ಮೊಹರು

ಕಲ್ಯಾಣ-ಕನಾಟಕ ಮೀಸಲಾತಿ ಬಯಸಿ ಅರ್ಚಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ:

ಅನುಭಂದ - ಎ

ಅರ್ಹತಾ ಪ್ರಮಾಣ ಪತ್ರ

[ಅನುಭೇದ 371 (ಜೆ) ಮೇರೆಗೆ]
(3(3)ನೇ ನಿಯಮ ನೋಡಿ)

[ಪ್ರಮಾಣ ಪತ್ರ ನೀಡಲು ಕನಾಟಕ ಸಾರ್ವಜನಿಕ ಉದ್ಯೋಗ (ಕಲ್ಯಾಣ - ಕನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ
ಮೀಸಲಾತಿ) ನಿಯಮಗಳು, 2013]

ಶ್ರೀ / ಶ್ರೀಮತಿ ----- ರವರು ----- ರವರ ಮಗ /
ಹೆಂಡತಿಯಾಗಿದ್ದು,
ಇವರು ಕನಾಟಕ ರಾಜ್ಯದ ----- ಜಿಲ್ಲೆಯ ----- ತಾಲ್ಲೂಕಿನ -----
----- ಗ್ರಾಮ / ಪಟ್ಟಣದ ಸ್ಥಳೀಯ ವ್ಯಕ್ತಿಯಾಗಿದ್ದರೆ.

ಸ್ಥಳ: -----

ದಿನಾಂಕ: -----

ಹೆಸರು -----

ಅಸಿಸ್ಟೆಂಟ್ ಕಮಿಷನರ್

-----ಲಪವಿಭಾಗ

-----ಜಿಲ್ಲೆ

(ಸ್ಥಾಪನೆ ಪ್ರಾರ್ಥಿಕಾರಿಗಳು ಅರ್ಚಿ ಸಲ್ಲಿಸಿದ ಅಭ್ಯರ್ಥಿಯು ಸಾರ್ವಜನಿಕ ಉದ್ಯೋಗ ಆದೇಶದಂತೆ ಸ್ಥಳೀಯ ವ್ಯಕ್ತಿಯಿಂದ
ಅರ್ಹತೆ ಪಡೆದಿರುತ್ತಾನೆಂದು ಒಂದು ಅಡಿ ಟಿಪ್ಪಣಿಯನ್ನು ದಾಖಲಿಸುವುದು.)

ಅನುಬಂಧ – ಅ

ବୀଳ ହୁଦ୍ଗେଖ ପରିଏକରଣ ତୁ କେଳିନନ୍ତିଦେ. ଅବଶ୍ୱକେ ହାଗୋ ସଂଦର୍ଭକୁ ଅନୁଗୁଣବାଗି ଜିଦନ୍ତୁ ବଦଲାପଣେ ମାଡ଼ିକୋଳିଥିବୁଦ୍ଧାଗିଦେ..

ಎ) ಪೊಲೀಸ್ ಕಾನ್‌ಟೆಂಟ್ (ಸಿವಿಲ್) (ಮರುಪ) (ಸ್ಥಳೀಯ ವ್ಯಂದ) 47 ಇಲಾಖೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹೆದ್ದಾಗಿ ಸಂಪೂರ್ಣ	ಗ್ರಾಮೀಣ ಅಭಿವೃದ್ಧಿ	ತ್ಯೇತಿಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರ್ದಿಷ್ಟಗೊಂಡ ಅಭಿವೃದ್ಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	24	6	1	2	1	1	13
ಪರಿಶಿಷ್ಟ ಜಾತಿ	7	1	1	1	1	1	2
ಪರಿಶಿಷ್ಟ ಪಂಗಡ	1	1	0	0	0	0	0
ಪ್ರವರ್ಗ-1	1	0	0	0	0	0	1
ಪ್ರವರ್ಗ-2 ಎ	7	3	0	0	0	0	4
ಪ್ರವರ್ಗ-2 ಬಿ	2	0	0	0	0	0	2
ಪ್ರವರ್ಗ-3 ಎ	2	0	0	0	0	0	2
ಪ್ರವರ್ಗ-3 ಬಿ	3	1	0	0	0	1	1
ಒಟ್ಟು	47	12	2	3	2	3	25

ಬಿ) ಪೊಲೀಸ್ ಕಾನ್ವಿಟೇಬಲ್ (ಸಿವಿಲ್) (ಮರಿಳಾ) (ಸ್ಟೋರ್ಯೂ ಷೈಂಡ್) 16 ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಮದ್ದಗಳ ಸಂಖ್ಯೆ	ಗ್ರಾಮೀಣ ಅಭ್ಯಧಿ	ತ್ಯಾತೀಯ ಲಿಂಗ	ಮಾಚೆ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	8	2	1	1	1	1	2
ಪರಿಶಿಷ್ಟ ಜಾತಿ	3	1	0	1	0	0	1
ಪರಿಶಿಷ್ಟ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	2	1	0	1	0	0	0
ಪ್ರವರ್ಗ-2ಬಿ	1	0	0	0	0	0	1
ಪ್ರವರ್ಗ-3ಎ	1	0	0	0	0	0	1
ಪ್ರವರ್ಗ-3ಬಿ	1	1	0	0	0	0	0
ಒಟ್ಟು	16	5	1	3	1	1	5

ಈ ವಾನಿರತ ಪೋಲೀಸ್ ಕಾನ್‌ಟಿಬಲ್ (ಕಿವಿಲ್) (ಪುರುಷ) (ಸ್ಥಳೀಯ ವ್ಯಂದ) 5 ಅಾಲಿ ಹುಡೆಗಳ ವರ್ಗೀಕರಣ ಈ ಕೆಳಗಿನಂತಹಿಂದಿ:

ವರ್ಗ	ಒಟ್ಟು ಮದ್ದಗಳ ಸಂಖ್ಯೆ	ಗ್ರಾಮೀಣ ಅಭಿವೃದ್ಧಿ	ತ್ಯಾತೀಯ ಲಿಂಗ	ಮಾಚೆ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭಿವೃದ್ಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	2	0	0	0	0	0	2
ಪರಿಶಿಷ್ಟ ಜಾತಿ	1	0	0	0	0	0	1
ಪರಿಶಿಷ್ಟ ಪಂಗಡ	1	0	0	0	0	0	1
ಪ್ರವರ್ಗ-1	1	0	0	0	0	0	1
ಪ್ರವರ್ಗ-2 ಎ	0	0	0	0	0	0	0
ಪ್ರವರ್ಗ-2 ಬಿ	0	0	0	0	0	0	0
ಪ್ರವರ್ಗ-3 ಎ	0	0	0	0	0	0	0
ಪ್ರವರ್ಗ-3 ಬಿ	0	0	0	0	0	0	0
ಒಟ್ಟು	5	0	0	0	0	0	5

ಇ) ಸೇವಾನಿರತ ಹೊಲೀಸ್ ಕಾನ್ಸಿಟೇಬಲ್ (ಸಿವಿಲ್) (ಮಹಿಳಾ) (ಸ್ಥಳೀಯ ವ್ಯಂದ) 2 ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಧಿ	ತೃತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರ್ಧಾರಿತಗೊಂಡ ಅಭ್ಯಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	1	0	0	0	0	0	1
ಪರಿಶೀಲ್ಪ ಜಾತಿ	1	0	0	0	0	0	1
ಪರಿಶೀಲ್ಪ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	0	0	0	0	0	0	0
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	2	0	0	0	0	0	2

ಟಿಪ್ಪಣಿ:- ಮಾಡಿ ಸೈನಿಕರು, ಗ್ರಾಮೀಣ, ತೃತೀಯ ಲಿಂಗ, ಕನ್ನಡ ಮಾಧ್ಯಮ ಮತ್ತು ಯೋಜನೆಗಳಿಂದ ನಿರ್ಧಾರಿತಗೊಂಡ ಅಭ್ಯಧಿಗಳು ಲಭ್ಯವಿಲ್ಲದಿದ್ದಲ್ಲಿ ಅಂತಹ ಖಾಲಿ ಹುದ್ದೆಗಳನ್ನು ಮೇಲೆ ನಮೂದಿಸಿರುವ ಪ್ರವರ್ಗದ ಇತರರು ಅಭ್ಯಧಿಗಳಿಂದ ತುಂಬಲಾಗುವುದು.

ಸಹಿ/-
ಹೊಲೀಸ್ ಆಯುಕ್ತರು,
ಜೆಂಗಳೂರು ನಗರ, ಜೆಂಗಳೂರು.

ಅನುಭಂಗ - ಅ ಕಲಬುರಿಗಿ ನಗರ

ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ. ಅವಶ್ಯಕತೆ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಇದನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ಎ) ಹೊಲೀಸ್ ಕಾನ್ಸಿಟೇಬಲ್ (ಸಿವಿಲ್) (ಪುರುಷ) (ಸ್ಥಳೀಯ ವ್ಯಂದ) 14 ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಧಿ	ತೃತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರ್ಧಾರಿತಗೊಂಡ ಅಭ್ಯಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	7	1	0	1	1	1	3
ಪರಿಶೀಲ್ಪ ಜಾತಿ	3	1	0	0	0	0	2
ಪರಿಶೀಲ್ಪ ಪಂಗಡ	0	0	0	0	0	0	0
ಪ್ರವರ್ಗ-1	1	0	0	0	0	0	1
ಪ್ರವರ್ಗ-2ಎ	2	1	0	0	0	0	1
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	1	1	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	14	4	0	1	1	1	7

ಬಿ) ಹೊಲೀಸ್ ಕಾನ್ಸಿಟೇಬಲ್(ಸಿವಿಲ್) (ಮಹಿಳಾ) (ಸ್ಥಳೀಯ ವ್ಯಂದ) 5 ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಧಿ	ತೃತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರ್ಧಾರಿತಗೊಂಡ ಅಭ್ಯಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	2	1	0	0	0	0	1
ಪರಿಶೀಲ್ಪ ಜಾತಿ	2	1	0	0	0	0	1
ಪರಿಶೀಲ್ಪ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	1	0	0	0	0	0	1
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	5	2	0	0	0	0	3

ಬಿ) ಸೇವಾನಿರತ ಪೋಲೀಸ್ ಕಾನ್ಸೆಟೇಬಲ್ (ಸಿವಿಲ್) (ಮರುಷ) (ಸ್ಥಳೀಯ) 1 ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಧಿ	ತ್ಯಾತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	1	0	0	0	0	0	1
ಪರಿಶಿಷ್ಟ ಜಾತಿ	0	0	0	0	0	0	0
ಪರಿಶಿಷ್ಟ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	0	0	0	0	0	0	0
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	1	0	0	0	0	0	1

ಟಿಪ್ಪಣಿ:-ಮಾಡಿ ಸೈನಿಕರು, ಗ್ರಾಮೀಣ, ಕನ್ನಡ ಮಾಧ್ಯಮ ಮತ್ತು ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಧಿಗಳು ಲಭ್ಯವಿಲ್ಲದಿದ್ದಲ್ಲಿ ಅಂತಹ ಖಾಲಿ ಹುದ್ದೆಗಳನ್ನು ಮೇಲೆ ನಮೂದಿಸಿರುವ ಪ್ರವರ್ಗದ ಇತರರು ಅಭ್ಯಧಿಗಳಿಂದ ತುಂಬಲಾಗುವುದು.

ಸಹಿ/-

ಪೋಲೀಸ್ ಆಯುಕ್ತರು,
ಕಲಬುರಗಿ ನಗರ, ಕಲಬುರಗಿ.

ಅನುಬಂಧ - ಅ

ಕಲಬುರಗಿ ಜಿಲ್ಲೆ

ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ. ಅವಶ್ಯಕತೆ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಇದನ್ನು ಬದಲಾವಣೆ ಮಾಡಿಕೊಳ್ಳಲಿಲ್ಲದ್ದರಿಂದ.

ಎ) ಪೋಲೀಸ್ ಕಾನ್ಸೆಟೇಬಲ್ (ಸಿವಿಲ್) (ಮರುಷ) (ಸ್ಥಳೀಯ ವ್ಯಂದ) 7+6*(ಬ್ಯಾಕ್‌ಲಾಗ್) ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಧಿ	ತ್ಯಾತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	4	1	0	0	1	0	2
ಪರಿಶಿಷ್ಟ ಜಾತಿ	1+2*	0	0	0	0	0	1+2*
ಪರಿಶಿಷ್ಟ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	1+2*	0	0	0	0	0	1+2*
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	1	1	0	0	0	0	0
ಪ್ರವರ್ಗ-3ಬಿ	0+2*	0	0	0	0	0	0+2*
ಒಟ್ಟು	7+6*	2	0	0	1	0	4+6*

ಬಿ) ಪೋಲೀಸ್ ಕಾನ್ಸೆಟೇಬಲ್ (ಸಿವಿಲ್) (ಮಹಿಳಾ) (ಸ್ಥಳೀಯ ವ್ಯಂದ) 2+5*(ಬ್ಯಾಕ್‌ಲಾಗ್) ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಧಿ	ತ್ಯಾತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	1+1*	0	0	0	0	0	1+1*
ಪರಿಶಿಷ್ಟ ಜಾತಿ	0+1*	0	0	0	0	0	0+1*
ಪರಿಶಿಷ್ಟ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	0+1*	0	0	0	0	0	0+1*
ಪ್ರವರ್ಗ-2ಬಿ	0+2*	0	0	0	0	0	0+2*
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	1	0	0	0	0	0	1
ಒಟ್ಟು	2+5*	0	0	0	0	0	2+5*

ಃ) ಹೊನ್ನೆವಾನಿರತ ಹೊಲೀಸ್ ಕಾನ್ಸೋಟೇಬಲ್ (ಸಿವಿಲ್) (ಪುರುಷ) (ಸ್ಥಳೀಯ ವ್ಯಂದ) 1+1* ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಧಿ	ತ್ಯಾತೀಯ ಲಿಂಗ	ಮಾಡಿ ಸ್ವೇಚ್ಛೆ	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	1	0	0	0	0	0	1
ಪರಿಶೀಲಿತ ಜಾತಿ	0+1*	0	0	0	0	0	0+1*
ಪರಿಶೀಲಿತ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	0	0	0	0	0	0	0
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	1+1*	0	0	0	0	0	1+1*

ಃ) ಹೊಲೀಸ್ ಕಾನ್ಸೋಟೇಬಲ್ (ಸಿವಿಲ್) (ಪುರುಷ) (ಮಿಕ್ಕಾದಿದ ವ್ಯಂದ) 0+6*(ಬ್ಯಾಕ್‌ಲಾಗ್) ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಧಿ	ತ್ಯಾತೀಯ ಲಿಂಗ	ಮಾಡಿ ಸ್ವೇಚ್ಛೆ	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	0+1*	0	0	0	0	0	0+1*
ಪರಿಶೀಲಿತ ಜಾತಿ	0+2*	0	0	0+1*	0	0	0+1*
ಪರಿಶೀಲಿತ ಪಂಗಡ	0	0	0	0	0	0	0
ಪ್ರವರ್ಗ-1	0+1*	0	0	0	0	0	0+1*
ಪ್ರವರ್ಗ-2ಎ	0+1*	0	0	0	0	0	0+1*
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0+1*	0	0	0	0	0	0+1*
ಒಟ್ಟು	0+6*	0	0	0+1*	0	0	0+5*

ಃ) ಹೊಲೀಸ್ ಕಾನ್ಸೋಟೇಬಲ್ (ಸಿವಿಲ್) (ಮಹಿಳಾ) (ಮಿಕ್ಕಾದಿದ ವ್ಯಂದ) 0+1*(ಬ್ಯಾಕ್‌ಲಾಗ್) ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಧಿ	ತ್ಯಾತೀಯ ಲಿಂಗ	ಮಾಡಿ ಸ್ವೇಚ್ಛೆ	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಧಿಗಳು	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	0	0	0	0	0	0	0
ಪರಿಶೀಲಿತ ಜಾತಿ	0	0	0	0	0	0	0
ಪರಿಶೀಲಿತ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	0+1*	0	0	0	0	0	0+1*
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	0+1*	0	0	0	0	0	0+1*

ಟಿಪ್ಪಣಿ:- ಮಾಡಿ ಸ್ವೇಚ್ಛೆ, ಗ್ರಾಮೀಣ, ತ್ಯಾತೀಯ ಲಿಂಗ, ಕನ್ನಡ ಮಾಧ್ಯಮ ಮತ್ತು ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಧಿಗಳು ಲಭ್ಯವಿಲ್ಲದಿದ್ದಲ್ಲಿ ಅಂತಹ ಖಾಲಿ ಹುದ್ದೆಗಳನ್ನು ಮೇಲೆ ನಮೂದಿಸಿರುವ ಪ್ರವರ್ಗದ ಇತರರು ಅಭ್ಯಧಿಗಳಿಂದ ತುಂಬಲಾಗುವುದು.

*ಹಿಂದಿನ ನೇಮಕಾತಿಯಲ್ಲಿ ಮೀಸಲಿರಿಸಿದ ಪ್ರವರ್ಗದಲ್ಲಿ ಅಭ್ಯಧಿಯ ಲಭ್ಯವಿಲ್ಲದ ಕಾರಣ ಭಕ್ತಿಯಾಗದೇ * (ಬ್ಯಾಕ್‌ಲಾಗ್) ಖಾಲಿ ಹುದ್ದೆಗಳು

ಸಹಿ/-
ಹೊಲೀಸ್ ಅಧೀಕ್ಷಕರು,
ಕಲಬುರಗಿ ಜೀಲ್, ಕಲಬುರಗಿ.

ಅನುಬಂಧ - ೫

ಬೀದರ್ ಜಿಲ್ಲೆ

ବୀଳ ହୁଦ୍ଗେଖ ପର୍ମିଏକରଣ ତା କେଳିନଂତିଦେ ଅବଶ୍ୱକେ ହାଗୋ ସଂଦର୍ଭକୁ ଅନୁଗୁଣବାଗି ଜୀବନ୍ମୁ ବଦଲାଵକେ ମାତ୍ରିକୋଷକମୁଦାଗିଦେ.

ಎ) ಪೊಲೀಸ್ ಕಾನ್‌ಟೇಬಲ್ (ಸಿವಿಲ್) (ಮರುಪ) (ಸ್ಥಳೀಯ ವ್ಯಂದ) 43 ಶಾಲಿ ಹುದೆಗಳ ವರ್ಗೀಕರಣ ಈ ಕೆಳಗಿನಂತಹ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭಿವೃದ್ಧಿ	ತ್ಯೇತ್ಯ ಲಿಂಗ	ಮಾಡಿ ಸ್ನೇಹಿತರು	ಯೋಜನೆಗಳಿಂದ ನಿರ್ಧಾರಿತಗೊಂಡ ಅಭಿವೃದ್ಧಿ	ಕ್ಷುದ್ರ ಮಾಧ್ಯಮ	ಇತರರು
ಸಾಮಾನ್ಯ ವರ್ಗ	22	6	0	2	1	1	12
ಪರಿಶೀಲಿತ ಜಾತಿ	6	2	0	1	0	0	3
ಪರಿಶೀಲಿತ ಪಂಗಡ	1	0	0	0	0	0	1
ಪ್ರವರ್ಗ-1	1	0	0	0	0	1	0
ಪ್ರವರ್ಗ-2 ಎ	7	2	0	1	0	0	4
ಪ್ರವರ್ಗ-2 ಬಿ	2	1	0	0	0	1	0
ಪ್ರವರ್ಗ-3 ಎ	2	1	0	0	0	1	0
ಪ್ರವರ್ಗ-3 ಬಿ	2	1	0	0	1	0	0
ಒಟ್ಟು	43	13	0	4	2	4	20

ಬಿ) ಪೊಲೀಸ್ ಕಾನ್‌ಟೇಬಲ್ (ಸಿವಿಲ್) (ಮಹಿಳಾ) (ಸ್ತ್ರೀಯ ವ್ಯಂದ) 14 ಖಾಲಿ ಹಡಗಳ ವರ್ವೇಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹೃದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಧಿರ್	ತ್ಯೇತಿಯ ಲಿಂಗ	ಮಾಚಿ ಸೈನಿಕರು	ಯೋಜನೆಗಳಿಂದ ನಿರ್ಬಾಳಿತಗೊಂಡ ಅಭ್ಯಧಿರ್	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	7	2	0	0	0	0	5
ಪರಿಶಿಷ್ಟ ಜಾತಿ	2	0	0	0	0	1	1
ಪರಿಶಿಷ್ಟ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	2	0	0	0	0	1	1
ಪ್ರವರ್ಗ-2ಬಿ	1	0	0	0	0	0	1
ಪ್ರವರ್ಗ-3ಎ	1	0	0	0	0	0	1
ಪ್ರವರ್ಗ-3ಬಿ	1	0	0	0	0	0	1
ಒಟ್ಟು	14	2	0	0	0	2	10

ಸೇವಾನಿರ್ದಿಕ ಮೊಲೆಸ್ ಕಾನ್ಟೈಬಲ್ (ಸಿವಿಲ್) (ಮರುಪ) (ಸಣ್ಣೀಯ ವ್ಯಾಂದ) 5 ಖಾಲಿ ಹುಡ್ಗಳ ವರ್ಗೀಕರಣ ತಃ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭಿವೃದ್ಧಿ	ತ್ಯೇತ್ಯ ಲಿಂಗ	ಮಾಡಿ ಸ್ನೇಹಿಕರು	ಯೋಜನೆಗಳಿಂದ ನಿರ್ಧಿತಗೊಂಡ ಅಭಿವೃದ್ಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	2	1	0	0	0	0	1
ಪರಿಶಿಷ್ಟ ಜಾತಿ	1	0	0	0	0	0	1
ಪರಿಶಿಷ್ಟ ಪಂಗಡ	0	0	0	0	0	0	0
ಪ್ರವರ್ಗ-1	1	0	0	0	0	0	1
ಪ್ರವರ್ಗ-2ಎ	1	0	0	0	0	0	1
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	5	1	0	0	0	0	4

(ಡಿ) ಸೇವಾನಿರತ ಪೂಲೆಸ್ ಕಾನ್‌ಕೆಂಪು (ಸಿದ್ದ್ರು) (ಮಹಿಳಾ) (ಸುಳಿಯ ವ್ಯಾಂದ) 1 ಖಾಲಿ ಮುದ್ದೆಗಳ ಪರ್ಕೀಕರಣ ತಃ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭಿವೃದ್ಧಿ	ತ್ಯೇತೀಯ ಲಿಂಗ	ಮಾಡಿ ಸ್ನೇಹಿತರು	ಯೋಜನೆಗಳಿಂದ ನಿರ್ಧಾರಿತಗೊಂಡ ಅಭಿವೃದ್ಧಿ	ಕ್ಷಣಿಕೆ ಮಾಡುವುದು	ಇತರರು
ಸಾಮಾನ್ಯ ವರ್ಗ	1	0	0	0	0	0	1
ಪರಿಶಿಷ್ಟ ಜಾತಿ	0	0	0	0	0	0	0
ಪರಿಶಿಷ್ಟ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2 ಎ	0	0	0	0	0	0	0
ಪ್ರವರ್ಗ-2 ಬಿ	0	0	0	0	0	0	0
ಪ್ರವರ್ಗ-3 ಎ	0	0	0	0	0	0	0
ಪ್ರವರ್ಗ-3 ಬಿ	0	0	0	0	0	0	0
ಒಟ್ಟು	1	0	0	0	0	0	1

ಇ) ಹೊಲೀಸ್ ಕಾನ್ಸೆಟೇಬಲ್ (ಸಿವಿಲ್) (ಮರುಪ) (ಮಿಕ್ಕಳಿದ ವೃಂದ) 10 ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಾಸಿ	ತೃತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಾಸಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	5	1	0	1	0	0	3
ಪರಿಶೀಲಿಸ್ಟ್ ಜಾತಿ	1	0	0	0	0	0	1
ಪರಿಶೀಲಿಸ್ಟ್ ಪಂಗಡ	1	0	0	0	0	0	1
ಪ್ರವರ್ಗ-1	1	1	0	0	0	0	0
ಪ್ರವರ್ಗ-2ಎ	1	0	0	0	0	0	1
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	1	0	0	1	0	0	0
ಒಟ್ಟು	10	2	0	2	0	0	6

ಎಫ್) ಹೊಲೀಸ್ ಕಾನ್ಸೆಟೇಬಲ್ (ಸಿವಿಲ್) (ಮಹಿಳಾ) (ಮಿಕ್ಕಳಿದ ವೃಂದ) 4 ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಾಸಿ	ತೃತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಾಸಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	2	0	0	0	0	0	2
ಪರಿಶೀಲಿಸ್ಟ್ ಜಾತಿ	1	1	0	0	0	0	0
ಪರಿಶೀಲಿಸ್ಟ್ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	1	1	0	0	0	0	0
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	4	2	0	0	0	0	2

ಇ) ಸೇವಾನಿರತ ಹೊಲೀಸ್ ಕಾನ್ಸೆಟೇಬಲ್ (ಸಿವಿಲ್) (ಮರುಪ) (ಮಿಕ್ಕಳಿದ ವೃಂದ) 2 ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಾಸಿ	ತೃತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಾಸಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	1	1	0	0	0	0	0
ಪರಿಶೀಲಿಸ್ಟ್ ಜಾತಿ	0	0	0	0	0	0	0
ಪರಿಶೀಲಿಸ್ಟ್ ಪಂಗಡ	0	0	0	0	0	0	0
ಪ್ರವರ್ಗ-1	1	0	0	0	0	0	1
ಪ್ರವರ್ಗ-2ಎ	0	0	0	0	0	0	0
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	2	1	0	0	0	0	1

ಟೆಪ್ಪಣಿ :- ಮಾಡಿ ಸೈನಿಕರು, ಗ್ರಾಮೀಣ, ತೃತೀಯ ಲಿಂಗ, ಕನ್ನಡ ಮಾಧ್ಯಮ ಮತ್ತು ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಾಸಿಗಳು ಉಬ್ಬಾವಿಲ್ಲದಿದ್ದಲ್ಲಿ ಅಂತಹ ಖಾಲಿ ಹುದ್ದೆಗಳನ್ನು ಮೇಲೆ ನಮೂದಿಸಿರುವ ಪ್ರವರ್ಗದ ಇತರರು ಅಭ್ಯಾಸಿಗಳಿಂದ ತುಂಬಲಾಗುವುದು.

ಸಹಿ/-

ಹೊಲೀಸ್ ಅಧಿಕೃತರು,
ಬೀದರ್ ಜಿಲ್ಲೆ, ಬೀದರ್

ಅನುಬಂಧ - ೫

ବଣ୍ଟାର ଜାଗ୍ରେ

ବୀଳ ହୁଦ୍ଦେଖଳ ପର୍ଗେଜରଣ ତା କେଳିନଂତିଦେ ଅବଶ୍ୱକେ ହାଗୁ ସଂଦର୍ଭକୁ ଅନୁଗୁଣବାଗି ଜୀବନ୍ମୁ ବଦଲାଵକେ ମାତ୍ରିକୋଷକମୁଦାଗିଦେ.

ಎ) ಪೊಲೀಸ್ ಕಾನ್‌ಟೇಬಲ್ (ಸಿವಿಲ್) (ಮರುಪ) (ಸ್ಥಳೀಯ ಷಂದ) 43 ವಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹೆದ್ದಾಗಳ ಸಂಖ್ಯೆ	ಗ್ರಾಮೀಣ ಅಭಿವೃದ್ಧಿ	ತ್ಯೇತ್ಯ ಲಿಂಗ	ಮಾಡಿ ಸ್ನೇಹಿತರು	ಯೋಜನೆಗಳಿಂದ ನಿರ್ಧಾರಿತಗೊಂಡ ಅಭಿವೃದ್ಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	21	5	1	2	1	1	11
ಪರಿಶೀಲಿತ ಜಾತಿ	7	1	1	1	1	0	3
ಪರಿಶೀಲಿತ ಪಂಗಡ	1	0	0	0	0	0	1
ಪ್ರವರ್ಗ-1	1	1	0	0	0	0	0
ಪ್ರವರ್ಗ-2ವ	7	1	1	1	1	0	3
ಪ್ರವರ್ಗ-2ಬಿ	2	1	0	0	0	0	1
ಪ್ರವರ್ಗ-3ವ	2	1	0	0	0	0	1
ಪ್ರವರ್ಗ-3ಬಿ	2	1	0	0	0	0	1
ಒಟ್ಟು	43	11	3	4	3	1	21

ಬಿ) ಪೊಲೀಸ್ ಕಾನ್‌ಟೇಬಲ್ (ಸಿವಿಲ್) (ಮರಿಳಾ) (ಸ್ಟೋರ್ಯೂ ವ್ಯಾಂದ) 14 ಇಲಾಲ್ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಾಸಿ	ತೃತೀಯ ಲಿಂಗ	ಮಾಚಿ ಸೈನಿಕರು	ಯೋಜನೆಗಳಿಂದ ನಿರ್ಧಾರಿತಗೊಂಡ ಅಭ್ಯಾಸಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	7	2	0	1	0	1	3
ಪರಿಶಿಷ್ಟ ಜಾತಿ	1	0	0	0	0	0	1
ಪರಿಶಿಷ್ಟ ಪಂಗಡ	1	0	0	0	0	0	1
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	2	0	0	1	0	0	1
ಪ್ರವರ್ಗ-2ಬಿ	1	0	0	0	0	0	1
ಪ್ರವರ್ಗ-3ಎ	1	1	0	0	0	0	0
ಪ್ರವರ್ಗ-3ಬಿ	1	1	0	0	0	0	0
ಒಟ್ಟು	14	4	0	2	0	1	7

ಕ) ಸೇವಾನಿರತ ಹೊಲೀಸ್ ಕಾನ್ಸಿಟೆಂಬಲ್ (ಶಿವಲ್) (ಪರುಪ) (ಸ್ಥಳೀಯ ವ್ಯಂದ) 5+1*(ಬ್ಯಾಕೋಲಾಗ್) ಅಂತಿಮ ಪದ್ಧತಿಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯರ್ಥಿ	ತೃತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರ್ದಾರಿತಗೊಂಡ ಅಭ್ಯರ್ಥಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	3	1	0	0	0	0	2
ಪರಿಶಿಷ್ಟ ಜಾತಿ	1+1*	0	0	0	0	0	1+1*
ಪರಿಶಿಷ್ಟ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	1	0	0	0	0	0	1
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	5+1*	1	0	0	0	0	4+1*

(ಡ) ಸೇವಾನಿರ್ತತ ಪೋಲೀಸ್ ಕಾನ್‌ಟೆಂಟ್‌ಲ್ಯೂ (ಸಿ.ವಿ.ಲ್ಯೂ) (ಮಹಿಳಾ) (ಸುಳಿಯ ವ್ಯಂದ) 2 ಟಾಲಿ ಮುದ್ದೆಗಳ ಪರ್ಕೇಕರಣ ಕು ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಧಿಕ	ತೃತೀಯ ಲಂಗ	ಮಾಚೆ ಸೈನಿಕರು	ಯೋಜನೆಗಳಿಂದ ನಿರ್ದಿಷ್ಟಗೊಂಡ ಅಭ್ಯಧಿಕ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	1	0	0	0	0	0	1
ಪರಿಶಿಷ್ಟ ಜಾತಿ	0	0	0	0	0	0	0
ಪರಿಶಿಷ್ಟ ಪಂಗಡ	1	0	0	0	0	0	1
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	0	0	0	0	0	0	0
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	2	0	0	0	0	0	2

ಇ) ಹೊಲೀಸ್ ಕಾನ್ಸ್ಟೋಬಲ್ (ಸಿವಿಲ್) (ಮರುಪ) (ಮಿಕ್ಕಳಿದ ವೃಂದ) 14 +2*(ಬ್ಯಾಕೋಲಾಗ್) ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಧಿ	ತೃತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	7	2	0	1	0	0	4
ಪರಿಶೀಲಿತ ಜಾತಿ	2	0	0	1	0	0	1
ಪರಿಶೀಲಿತ ಪಂಗಡ	0	0	0	0	0	0	0
ಪ್ರವರ್ಗ-1	1	0	0	0	0	0	1
ಪ್ರವರ್ಗ-2ಎ	2	1	0	1	0	0	0
ಪ್ರವರ್ಗ-2ಬಿ	1	1	0	0	0	0	0
ಪ್ರವರ್ಗ-3ಎ	0+1*	0	0	0	0	0	0+1*
ಪ್ರವರ್ಗ-3ಬಿ	1+1*	1	0	0	0	0	0+1*
ಒಟ್ಟು	14+2*	5	0	3	0	0	6+2*

ಎಫ್) ಹೊಲೀಸ್ ಕಾನ್ಸ್ಟೋಬಲ್ (ಸಿವಿಲ್) (ಮಹಿಳಾ) (ಮಿಕ್ಕಳಿದ ವೃಂದ) 4 ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಧಿ	ತೃತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	2	0	0	1	0	0	1
ಪರಿಶೀಲಿತ ಜಾತಿ	0	0	0	0	0	0	0
ಪರಿಶೀಲಿತ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	1	0	0	1	0	0	0
ಪ್ರವರ್ಗ-2ಬಿ	1	0	0	0	0	0	1
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	4	0	0	2	0	0	2

ಜ) ಸೇವಾನಿರತ ಹೊಲೀಸ್ ಕಾನ್ಸ್ಟೋಬಲ್ (ಸಿವಿಲ್) (ಮರುಪ) (ಮಿಕ್ಕಳಿದ ವೃಂದ) 2+1*(ಬ್ಯಾಕೋಲಾಗ್) ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಧಿ	ತೃತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	1	0	0	0	0	0	1
ಪರಿಶೀಲಿತ ಜಾತಿ	0+1*	0	0	0	0	0	0+1*
ಪರಿಶೀಲಿತ ಪಂಗಡ	1	0	0	0	0	0	1
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	0	0	0	0	0	0	0
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	2+1*	0	0	0	0	0	2+1*

ಎಫ್) ಸೇವಾನಿರತ ಹೊಲೀಸ್ ಕಾನ್ಸ್ಟೋಬಲ್ (ಸಿವಿಲ್) (ಮಹಿಳಾ) (ಮಿಕ್ಕಳಿದ ವೃಂದ) 0+1*(ಬ್ಯಾಕೋಲಾಗ್) ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಧಿ	ತೃತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	0	0	0	0	0	0	0
ಪರಿಶೀಲಿತ ಜಾತಿ	0+1*	0	0	0	0	0	0+1*
ಪರಿಶೀಲಿತ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	0	0	0	0	0	0	0
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	0+1*	0	0	0	0	0	0+1*

ಟಪ್ಪನೆ :- ಮಾಡಿ ಸೈನಿಕರು, ಗ್ರಾಮೀಣ, ತೃತೀಯ ಲಿಂಗ, ಕನ್ನಡ ಮಾಧ್ಯಮ ಮತ್ತು ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಅಂತಹ ಖಾಲಿ ಹುದ್ದೆಗಳನ್ನು ಮೇಲೆ ನಮೂದಿಸಿರುವ ಪ್ರವರ್ಗದ ಇತರರು ಅಭ್ಯರ್ಥಿಗಳಿಂದ ತುಂಬಲಾಗುವುದು.

*ಹಿಂದಿನ ನೇಮಕಾತಿಯಲ್ಲಿ ಏಕಲಿಂಗದ ಪ್ರವರ್ಗದಲ್ಲಿ ಅಭ್ಯರ್ಥಿಯ ಲಭ್ಯವಿಲ್ಲದ ಕಾರಣ ಭಕ್ತಿಯಾಗದೇ *(ಬ್ರಹ್ಮಲಾಗ್) ಖಾಲಿ ಹುದ್ದೆಗಳು

ಸೆಂಟ್/-

ಮೊಲೀಸ್ ಅಧಿಕ್ಷೇಕರು,

ಬಳಾರಿ ಜಿಲ್ಲೆ

ಅನುಭಂಗ - ಅ ರಾಯಚೂರು ಜಿಲ್ಲೆ

ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ. ಅವಶ್ಯಕತೆ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಇದನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ಎ) ಮೊಲೀಸ್ ಕಾನ್ನಿಟೆಬಲ್ (ಸಿವಿಲ್) (ಪುರುಷ) (ಸ್ಥಳೀಯ ವ್ಯಂದ) 43 ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯರ್ಥಿ	ತೃತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯರ್ಥಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	22	6	0	2	1	1	12
ಪರಿಶೀಲಿತ ಜಾತಿ	7	2	0	0	1	1	3
ಪರಿಶೀಲಿತ ಪಂಗಡ	1	0	0	0	0	0	1
ಪ್ರವರ್ಗ-1	2	1	0	1	0	0	0
ಪ್ರವರ್ಗ-2ಎ	6	2	0	0	0	1	3
ಪ್ರವರ್ಗ-2ಬಿ	2	0	0	1	0	0	1
ಪ್ರವರ್ಗ-3ಎ	1	0	0	1	0	0	0
ಪ್ರವರ್ಗ-3ಬಿ	2	1	0	-	0	0	1
ಒಟ್ಟು	43	12	0	5	2	3	21

ಬಿ) ಮೊಲೀಸ್ ಕಾನ್ನಿಟೆಬಲ್ (ಸಿವಿಲ್) (ಪುರುಷ) (ಸ್ಥಳೀಯ ವ್ಯಂದ) 14 ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯರ್ಥಿ	ತೃತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯರ್ಥಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	7	2	0	1	0	1	3
ಪರಿಶೀಲಿತ ಜಾತಿ	2	0	0	0	0	0	2
ಪರಿಶೀಲಿತ ಪಂಗಡ	0	0	0	0	0	0	0
ಪ್ರವರ್ಗ-1	1	0	0	0	0	0	1
ಪ್ರವರ್ಗ-2ಎ	3	1	0	0	1	0	1
ಪ್ರವರ್ಗ-2ಬಿ	1	0	0	0	0	0	1
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	14	3	0	1	1	1	8

ಶಿ) ಸೇವಾನಿರತ ಮೊಲೀಸ್ ಕಾನ್ನಿಟೆಬಲ್ (ಸಿವಿಲ್) (ಪುರುಷ) (ಸ್ಥಳೀಯ ವ್ಯಂದ) 5 ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯರ್ಥಿ	ತೃತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯರ್ಥಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	3	1	0	0	0	0	2
ಪರಿಶೀಲಿತ ಜಾತಿ	0	0	0	0	0	0	0
ಪರಿಶೀಲಿತ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	1	0	0	0	0	0	1
ಪ್ರವರ್ಗ-2ಬಿ	1	0	0	0	0	0	1
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	5	1	0	0	0	0	4

ದ) ಸೇವಾನಿರತ ಪೋಲೀಸ್ ಕಾನ್ಸಿಟೆಂಚರ್ (ಸಿವಿಲ್) (ಮಹಿಳಾ) (ಸ್ಥಳೀಯ ವೃಂದ) 1+2*(ಬ್ಯಾಕ್ ಲಾಗ್) ಖಾಲಿ ಮದ್ದೆಗಳ ವರ್ಗೀಕರಣ ತಃ ಕೆಳಗಿನಂತಿದೆ:

ವರ್ಗ	ಒಟ್ಟು ಮದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಧಿ	ತ್ಯೇತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	1	0	0	0	0	0	1
ಪರಿಶೀಲಿಸ್ತ ಜಾತಿ	0+1*	0	0	0	0	0	0+1*
ಪರಿಶೀಲಿಸ್ತ ಪಂಗಡ	0+1*	0	0	0	0	0	0+1*
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	0	0	0	0	0	0	0
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	1+2*	0	0	0	0	0	1+2*

ಟಿಪ್ಪಣಿ :- ಮಾಡಿ ಸೈನಿಕರು, ಗ್ರಾಮೀಣ, ತ್ಯೇತೀಯ ಲಿಂಗ, ಕನ್ನಡ ಮಾಧ್ಯಮ ಮತ್ತು ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಧಿಗಳು ಲಭ್ಯವಿಲ್ಲದಿದ್ದಲ್ಲಿ ಅಂತಹ ಖಾಲಿ ಮದ್ದೆಗಳನ್ನು ಮೇಲೆ ನಮೂದಿಸಿರುವ ಪ್ರವರ್ಗದ ಇತರರು ಅಭ್ಯಧಿಗಳಿಂದ ತುಂಬಲಾಗುವುದು.

*ಹಿಂದಿನ ನೇಮಕಾತಿಯಲ್ಲಿ ಏಂಜಲಿನಿಂದ ಪ್ರವರ್ಗದಲ್ಲಿ ಅಭ್ಯಧಿಯ ಲಭ್ಯವಿಲ್ಲದ ಕಾರಣ ಭಕ್ತಿಯಾಗದೇ *(ಬ್ಯಾಕ್ ಲಾಗ್) ಖಾಲಿ ಮದ್ದೆಗಳು

ಸಹಿ/-
ಪೋಲೀಸ್ ಅಧಿಕೃತರು,
ರಾಯಚೂರು ಜಿಲ್ಲೆ.

ಅನುಭಂಧ – ಅ

ಕೊಪ್ಪಳ ಜಿಲ್ಲೆ

ಖಾಲಿ ಮದ್ದೆಗಳ ವರ್ಗೀಕರಣ ತಃ ಕೆಳಗಿನಂತಿದೆ. ಅವಶ್ಯಕತೆ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಇದನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ಎ) ಪೋಲೀಸ್ ಕಾನ್ಸಿಟೆಂಚರ್ (ಸಿವಿಲ್) (ಮರುಷ) (ಸ್ಥಳೀಯ ವೃಂದ) 21 ಖಾಲಿ ಮದ್ದೆಗಳ ವರ್ಗೀಕರಣ ತಃ ಕೆಳಗಿನಂತಿದೆ:

ವರ್ಗ	ಒಟ್ಟು ಮದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಧಿ	ತ್ಯೇತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	11	3	0	2	0	0	6
ಪರಿಶೀಲಿಸ್ತ ಜಾತಿ	3	1	0	0	0	1	1
ಪರಿಶೀಲಿಸ್ತ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	3	1	0	0	0	1	1
ಪ್ರವರ್ಗ-2ಬಿ	1	0	0	0	0	0	1
ಪ್ರವರ್ಗ-3ಎ	1	0	0	0	0	0	1
ಪ್ರವರ್ಗ-3ಬಿ	2	0	0	0	0	0	2
ಒಟ್ಟು	21	5	0	2	0	2	12

ಬಿ) ಪೋಲೀಸ್ ಕಾನ್ಸಿಟೆಂಚರ್ (ಸಿವಿಲ್) (ಮಹಿಳಾ) (ಸ್ಥಳೀಯ ವೃಂದ) 7 ಖಾಲಿ ಮದ್ದೆಗಳ ವರ್ಗೀಕರಣ ತಃ ಕೆಳಗಿನಂತಿದೆ:

ವರ್ಗ	ಒಟ್ಟು ಮದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಧಿ	ತ್ಯೇತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	3	1	0	0	0	0	2
ಪರಿಶೀಲಿಸ್ತ ಜಾತಿ	1	0	0	0	0	1	0
ಪರಿಶೀಲಿಸ್ತ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	2	1	0	0	0	1	0
ಪ್ರವರ್ಗ-2ಬಿ	1	0	0	0	0	0	1
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	7	2	0	0	0	2	3

(కు)సేవానిరంత హోలీస్ కాన్వటెబ్లూ(శివలొ)(మరుపు) (శ్రేణియి నృంద) 02 ఖాలి కుచ్చగల వగిఎకరణ ఈ కెగినంతిడే:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭಿವೃದ್ಧಿ	ತ್ಯೇರಿಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರ್ಧಾರಿತಗೊಂಡ ಅಭಿವೃದ್ಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	1	0	0	0	0	0	1
ಪರಿಶಿಷ್ಟ ಜಾತಿ	0	0	0	0	0	0	0
ಪರಿಶಿಷ್ಟ ಪಂಗಡ	0	0	0	0	0	0	0
ಪ್ರವರ್ಗ-1	1	0	0	0	0	0	1
ಪ್ರವರ್ಗ-2ವ	0	0	0	0	0	0	0
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ವ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	2	0	0	0	0	0	2

(ଦ) ଶେବାନିରତ ମୋଲେଇଶ୍ଵର କାନ୍ଦାଳିଏବିଲ୍ୟୁ(ସିମିଲ୍ୟ) (ମହିଳା) (ସ୍ତରୀୟ ପ୍ରିଂଟ) 1 ବାଲ ମହିଳାଙ୍ଗ ପରିକାରଣ କି କେଳିଗିନନ୍ତିତିଦେ;

ವರ್ಗ	ಒಟ್ಟು ಹೃದೆಗಳ ಸಂಖ್ಯೆ	ಗ್ರಾಮೀಣ ಅಭ್ಯಧಿರ್	ತ್ಯಾತಿಯ ಲಿಂಗ	ಮಾಚಿ ಸೈನಿಕರು	ಯೋಜನೆಗಳಿಂದ ನಿರ್ಬಾಳಿತಗೊಂಡ ಅಭ್ಯಧಿರ್	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	0	0	0	0	0	0	0
ಪರಿಶಿಷ್ಟ ಜಾತಿ	0	0	0	0	0	0	0
ಪರಿಶಿಷ್ಟ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	1	1	0	0	0	0	0
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	1	1	0	0	0	0	0

ಇ) ಹೊಲೀಸ್ ಕಾನ್‌ಟೆಂಪಲ್ (ವಿವರ) (ಹುರುಪ್) (ಮತ್ತು ಇದ ವರದ) 5 ಶಾಲೆ ಹುಡೆಗಳ ವರ್ಗೀಕರಣ ತ್ವರಿತಗೊಳಿಸಿದೆ:

ವರ್ಗ	ಒಟ್ಟು ಹೆದ್ದಾಗಳ ಸಂಖ್ಯೆ	ಗ್ರಾಮೀಣ ಅಭ್ಯಧಿ	ಕೃತೀಯ ಲಿಂಗ	ಮಾಚೆ ಸೈನಿಕರು	ಯೋಜನೆಗಳಿಂದ ನಿರಾಶಿತಗೊಂಡ ಅಭ್ಯಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	3	0	1	0	1	0	1
ಪರಿಶಿಷ್ಟ ಜಾತಿ	1	0	0	0	0	0	1
ಪರಿಶಿಷ್ಟ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	1	0	0	0	0	0	1
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	5	0	1	0	1	0	3

ଏହୁ) ମେଲେଇସ୍ କାନୋଡ଼େବଲ୍ଲୋ (ଶିଲ୍ପୀ) (ମୁହିଳା) (ମେକୁଳିଦ ଫ୍ରେଂଟ) 2 ଟାଲି ମୁଦ୍ରଣ ପରିକରଣ କା କେଳିନାନ୍ତିକେ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯರ್ಥಿ	ತ್ಯಾಗಿಯ ಲಿಂಗ	ಮಾಚೆ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯರ್ಥಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	1	0	0	0	0	0	1
ಪರಿಶಿಷ್ಟ ಜಾತಿ	0	0	0	0	0	0	0
ಪರಿಶಿಷ್ಟ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	1	1	0	0	0	0	0
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	2	1	0	0	0	0	1

ಟಿಪ್ಪಣಿ :- ಮಾಡಿ ಸೈನಿಕರು, ಗ್ರಾಮೀಣ, ಶೈಕ್ಷಿಕ ಲೀಂಗ, ಕನ್ನಡ ಮಾಧ್ಯಮ ಮತ್ತು ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಅಂತಹ ಖಾಲಿ ಹುದ್ದೆಗಳನ್ನು ಮೇಲೆ ನಮೂದಿಸಿರುವ ಪ್ರವರ್ಗದ ಇತರರು ಅಭ್ಯರ್ಥಿಗಳಿಂದ ತುಂಬಲಾಗುವುದು.

ಸಹಿ/-

ಪೋಲೀಸ್ ಅಧೀಕ್ಷಕರು,
ಕೊಪ್ಪಳ ಜಿಲ್ಲೆ, ಕೊಪ್ಪಳ.

ಅನುಬಂಧ – ಅ ಯಾದಗಿರಿ ಜಿಲ್ಲೆ

ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ. ಅವಶ್ಯಕತೆ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಇದನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ಎ) ಪೋಲೀಸ್ ಕಾನ್ಸ್ಟೇಬಲ್ (ಸಿವಿಲ್) (ಪುರುಷ) (ಸ್ಥಳೀಯ ವೃಂದ) 25 ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯರ್ಥಿ	ಶೈಕ್ಷಿಕ ಲೀಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯರ್ಥಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	12	2	0	1	1	1	7
ಪರಿಶಿಷ್ಟ ಜಾತಿ	4	1	0	1	0	0	2
ಪರಿಶಿಷ್ಟ ಪಂಗಡ	1	0	0	0	0	0	1
ಪ್ರವರ್ಗ-1	1	1	0	0	0	0	0
ಪ್ರವರ್ಗ-2ಎ	3	1	0	1	0	0	1
ಪ್ರವರ್ಗ-2ಬಿ	1	0	0	0	0	0	1
ಪ್ರವರ್ಗ-3ಎ	1	0	0	0	0	0	1
ಪ್ರವರ್ಗ-3ಬಿ	2	1	0	1	0	0	0
ಒಟ್ಟು	25	6	0	4	1	1	13

ಬಿ) ಸೇವಾನಿರತ ಪೋಲೀಸ್ ಕಾನ್ಸ್ಟೇಬಲ್ (ಸಿವಿಲ್) (ಪುರುಷ) (ಸ್ಥಳೀಯ ವೃಂದ) $0+1^*$ (ಬ್ಯಾಕ್‌ಲಾಗ್) ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯರ್ಥಿ	ಶೈಕ್ಷಿಕ ಲೀಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯರ್ಥಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	0	0	0	0	0	0	0
ಪರಿಶಿಷ್ಟ ಜಾತಿ	$0+1^*$	0	0	0	0	0	$0+1^*$
ಪರಿಶಿಷ್ಟ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	0	0	0	0	0	0	0
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	$0+1^*$	0	0	0	0	0	$0+1^*$

*ಹಿಂದಿನ ನೇಮಕಾತಿಯಲ್ಲಿ ಏಂಜಲಿರಿಚಿದ ಪ್ರವರ್ಗದಲ್ಲಿ ಅಭ್ಯರ್ಥಿಯ ಲಭ್ಯವಿಲ್ಲದ ಕಾರಣ ಭತ್ತಿಯಾಗದೇ * (ಬ್ಯಾಕ್‌ಲಾಗ್) ಖಾಲಿ ಹುದ್ದೆಗಳು

ಟಿಪ್ಪಣಿ :- ಮಾಡಿ ಸೈನಿಕರು, ಗ್ರಾಮೀಣ, ಶೈಕ್ಷಿಕ ಲೀಂಗ, ಕನ್ನಡ ಮಾಧ್ಯಮ ಮತ್ತು ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಅಂತಹ ಖಾಲಿ ಹುದ್ದೆಗಳನ್ನು ಮೇಲೆ ನಮೂದಿಸಿರುವ ಪ್ರವರ್ಗದ ಇತರರು ಅಭ್ಯರ್ಥಿಗಳಿಂದ ತುಂಬಲಾಗುವುದು.

ಸಹಿ/-

ಪೋಲೀಸ್ ಅಧೀಕ್ಷಕರು,
ಯಾದಗಿರಿ ಜಿಲ್ಲೆ, ಯಾದಗಿರಿ.

ಅನುಬಂಧ - ಅ

బాలి హుద్గెళ వగ్గేకరణ ఈ కెళగినంతిదే. అవశ్యకతే హాగూ సందర్భాల్లో అనుగుణవాగి ఇదన్ను బదలావణించాలి.

ಎ) ಪೊಲೀಸ್ ಕಾನ್ಟೇಬಲ್ (ಸಿವಿಲ್) (ಮರುಪ) (ಸ್ಥಳೀಯ ವ್ಯಂದ) 12 ಖಾಲಿ ಮಡಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಅನುಮೀಲಿತ ಅಷ್ಟುಭಿನ್ನ	ತ್ಯೇತಿಯ ಲಿಂಗ	ಮಾಡಿ ಸ್ವೀಕರು	ಯೋಜನೆಗಳಿಂದ ನಿರ್ಧಾರಿತಗೊಂಡ ಅಷ್ಟುಭಿನ್ನ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	6	2	0	0	0	0	4
ಪರಿಶಿಷ್ಟ ಜಾತಿ	2	0	0	0	0	0	2
ಪರಿಶಿಷ್ಟ ಪಂಗಡ	1	0	0	0	0	0	1
ಪ್ರವರ್ಗ-1	1	0	0	0	0	0	1
ಪ್ರವರ್ಗ-2ವ	1	0	0	0	0	0	1
ಪ್ರವರ್ಗ-2ಬಿ	1	0	0	0	0	0	1
ಪ್ರವರ್ಗ-3ವ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	12	2	0	0	0	0	10

ಬಿ) ಪೊಲೀಸ್ ಕಾನ್‌ಟೆಂಪಲ್ (ಸಿವಿಲ್) (ಮಹಿಳಾ) (ಸ್ತೋರ್ಯ ವ್ಯಂದ) 4 ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭಿವೃದ್ಧಿ	ತ್ಯೇತಿಯ ಲಿಂಗ	ಮಾಸಿ ಸೈನಿಕರು	ಯೋಜನೆಗಳಿಂದ ನಿರ್ಧಾರಿತಗೊಂಡ ಅಭಿವೃದ್ಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	2	0	0	0	0	0	2
ಪರಿಶಿಷ್ಟ ಜಾತಿ	1	0	0	0	0	0	1
ಪರಿಶಿಷ್ಟ ಪಂಗಡ	1	0	0	0	0	0	1
ಪ್ರವರ್ಗ-1	0	0	0	0	0	0	0
ಪ್ರವರ್ಗ-2 ಎ	0	0	0	0	0	0	0
ಪ್ರವರ್ಗ-2 ಬಿ	0	0	0	0	0	0	0
ಪ್ರವರ್ಗ-3 ಎ	0	0	0	0	0	0	0
ಪ್ರವರ್ಗ-3 ಬಿ	0	0	0	0	0	0	0
ಒಟ್ಟು	4	0	0	0	0	0	4

(ಈ) ಸೇವಾನಿರತ ಪೋಲೀಸ್ ಕಾನ್‌ಟೆಂಪಲ್ (ಶಿವಲ್) (ಮುರುಪ್) (ಸುಳಿಯ ಪ್ರಾಂದ) 2 ಶಾಲಿ ಹುಡೆಗಳ ವರ್ಗೀಕರಣ ತಃ ಕೆಳಗಿನಂತಹಿದೆ:

ವರ್ಗ	ಒಟ್ಟು ಹೃದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಧಿರ್	ತ್ಯೇತಿಯ ಲಿಂಗ	ಮಾಚಿ ಸೈನಿಕರು	ಯೋಜನೆಗಳಿಂದ ನಿರ್ಬಾಳಿತಗೊಂಡ ಅಭ್ಯಧಿರ್	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	1	0	0	0	0	0	1
ಪರಿಶಿಷ್ಟ ಜಾತಿ	1	0	0	0	0	0	1
ಪರಿಶಿಷ್ಟ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	0	0	0	0	0	0	0
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	2	0	0	0	0	0	2

(ಡ) ಪೂಲೀಪ್ಪ ಕಾನೋಟೇಬ್ಲೋ (ವಿವರ್ತೋ) (ಹುರುಪ್) (ಮಿಕ್ಕಿಲಿದ ವರ್ಣದ) 4 ಶಾಲಿ ಹುಡೆಗಳ ವರ್ಗೀಕರಣ ತಃ ಕೆಳಗಿನಂತಹಿದೆ:

ವರ್ಗ	ಒಟ್ಟು ಹೃದ್ದೆಗಳ ಸಂಖ್ಯೆ	ಗ್ರಾಮೀಣ ಅಭಿವೃದ್ಧಿ	ತ್ಯಾತಿಯ ಲಿಂಗ	ಮಾಚಿ ಸೈನಿಕರು	ಯೋಜನೆಗಳಿಂದ ನಿರ್ದಾರಿತಗೊಂಡ ಅಭಿವೃದ್ಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	2	0	0	0	0	0	2
ಪರಿಶಿಷ್ಟ ಜಾತಿ	1	0	0	0	0	0	1
ಪರಿಶಿಷ್ಟ ಪಂಗಡ	1	0	0	0	0	0	1
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	0	0	0	0	0	0	0
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	4	0	0	0	0	0	4

ಇ) ಮೊಲೀಸ್ ಕಾನ್ಸಿಟೇಬಲ್ (ಸಿವಿಲ್) (ಮಹಿಳಾ) (ಮಿಕ್ಕಳಿದ ವ್ಯಂದ) 02 ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:

ವರ್ಗೆ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಧಿ	ತೃತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	1	0	0	0	0	0	1
ಪರಿಶೀಲಿತ ಜಾತಿ	1	0	0	0	0	0	1
ಪರಿಶೀಲಿತ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	0	0	0	0	0	0	0
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	2	0	0	0	0	0	2

ಟಿಪ್ಪಣಿ :- ಮಾಡಿ ಸೈನಿಕರು, ಗ್ರಾಮೀಣ, ತೃತೀಯ ಲಿಂಗ, ಕನ್ನಡ ಮಾಧ್ಯಮ ಮತ್ತು ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಧಿಗಳು ಲಭ್ಯವಿಲ್ಲದಿದ್ದಲ್ಲಿ ಅಂತಹ ಖಾಲಿ ಹುದ್ದೆಗಳನ್ನು ಮೇಲೆ ನಮೂದಿಸಿರುವ ಪ್ರವರ್ಗದ ಇತರರು ಅಭ್ಯಧಿಗಳಿಂದ ತುಂಬಳಾಗುವುದು.

ಸಹಿ/-
ಮೊಲೀಸ್ ಅಧೀಕ್ಷಕರು,
ವಿಜಯನಗರ ಜಿಲ್ಲೆ

ಅನುಬಂಧ - ಅ ರೈಲ್‌ಸ್‌, ಬೆಂಗಳೂರು

ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ. ಅವಶ್ಯಕತೆ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಇದನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ಎ) ಮೊಲೀಸ್ ಕಾನ್ಸಿಟೇಬಲ್ (ಸಿವಿಲ್) (ಮರುಪ) ರಾಜ್ಯಾಧಿಕಾರಿ (ಸ್ಥಳೀಯ ವ್ಯಂದ) 6 ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ.

ವರ್ಗೆ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಧಿ	ತೃತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	3	1	0	0	0	0	2
ಪರಿಶೀಲಿತ ಜಾತಿ	0	0	0	0	0	0	0
ಪರಿಶೀಲಿತ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	1	1	0	0	0	0	0
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	2	0	0	0	0	0	2
ಒಟ್ಟು	6	2	0	0	0	0	4

ಬಿ) ಮೊಲೀಸ್ ಕಾನ್ಸಿಟೇಬಲ್ (ಸಿವಿಲ್) (ಮಹಿಳಾ) ರಾಜ್ಯಾಧಿಕಾರಿ (ಸ್ಥಳೀಯ ವ್ಯಂದ) 2+3*(ಬ್ರಾಹ್ಮಿಂಗ್) ಖಾಲಿ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ.

ವರ್ಗೆ	ಒಟ್ಟು ಹುದ್ದೆಗಳ ಸಂಖ್ಯೆ	ಗ್ರಾಮೀಣ ಅಭ್ಯಧಿ	ತೃತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಧಿ	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	0	0	0	0	0	0	0
ಪರಿಶೀಲಿತ ಜಾತಿ	0	0	0	0	0	0	0
ಪರಿಶೀಲಿತ ಪಂಗಡ	0+2*	0	0	0	0	0	0+2*
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	1+1*	1	0	0	0	0	0+1*
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	01	0	0	0	0	0	01
ಒಟ್ಟು	02+03*	1	0	0	0	0	01+3*

ಷ) ಸೇವಾನಿರತ ಮೊಲೀಸ್ ಕಾನ್ಸ್ಟೇಬಲ್ (ಹಿವಲ್) (ಮರುಪ) ರಾಜ್ಯವ್ಯಾಪಿ (ಸ್ಥಳೀಯ ವೃಂದ) 1+1*(ಬ್ಯಾಕೋಲಾಗ್) ಖಾಲಿ ಮದ್ದಗಳ ವರ್ಗೀಕರಣ ಈ ಕೆಳಗಿನಂತಿದೆ.

ವರ್ಗ	ಒಟ್ಟು ಮದ್ದಗಳ ಸಂಖ್ಯೆ	ಗ್ರಾಮೀಣ ಅಭ್ಯಧಿಕ್	ತ್ಯಾತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಧಿಕ್	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	1	0	0	0	0	0	1
ಪರಿಶೀಲಿತ ಜಾತಿ	0+1*	0	0	0	0	0	0+1*
ಪರಿಶೀಲಿತ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	0	0	0	0	0	0	0
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	1+1*	0	0	0	0	0	1+1*

ಇ) ಸೇವಾನಿರತ ಮೊಲೀಸ್ ಕಾನ್ಸ್ಟೇಬಲ್ (ಹಿವಲ್) (ಮಹಿಳಾ) ರಾಜ್ಯವ್ಯಾಪಿ (ಸ್ಥಳೀಯ ವೃಂದ) 0+1*(ಬ್ಯಾಕೋಲಾಗ್) ಖಾಲಿ ಮದ್ದಗಳ ವರ್ಗೀಕರಣ ಈ ಕೆಳಗಿನಂತಿದೆ.

ವರ್ಗ	ಒಟ್ಟು ಮದ್ದಗಳ ಸಂಖ್ಯೆ	ಗ್ರಾಮೀಣ ಅಭ್ಯಧಿಕ್	ತ್ಯಾತೀಯ ಲಿಂಗ	ಮಾಡಿ ಸೈನಿಕರು	ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಧಿಕ್	ಕನ್ನಡ ಮಾಧ್ಯಮ	ಇತರರು
ಸಾಮಾನ್ಯ ವರ್ಗ	0	0	0	0	0	0	0
ಪರಿಶೀಲಿತ ಜಾತಿ	0+1*	0	0	0	0	0	0+1*
ಪರಿಶೀಲಿತ ಪಂಗಡ	0	0	0	0	0	0	0
ಪ್ರವರ್ಗ-1	0	0	0	0	0	0	0
ಪ್ರವರ್ಗ-2ಎ	0	0	0	0	0	0	0
ಪ್ರವರ್ಗ-2ಬಿ	0	0	0	0	0	0	0
ಪ್ರವರ್ಗ-3ಎ	0	0	0	0	0	0	0
ಪ್ರವರ್ಗ-3ಬಿ	0	0	0	0	0	0	0
ಒಟ್ಟು	0+1*	0	0	0	0	0	0+1*

ಟಿಪ್ಪಣಿ :- ಮಾಡಿ ಸೈನಿಕರು, ಗ್ರಾಮೀಣ, ತ್ಯಾತೀಯ ಲಿಂಗ, ಕನ್ನಡ ಮಾಧ್ಯಮ ಮತ್ತು ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯಧಿಕ್ ಲಭ್ಯವಿಲ್ಲದಿದ್ದಲ್ಲಿ ಅಂತಹ ಖಾಲಿ ಮದ್ದಗಳನ್ನು ಮೇಲೆ ನಮೂದಿಸಿರುವ ಪ್ರವರ್ಗದ ಇತರರು ಅಭ್ಯಧಿಕ್ ಗಳಿಂದ ತುಂಬಲಾಗುವುದು.

*ಹಿಂದಿನ ನೇಮಕಾತಿಯಲ್ಲಿ ಏಕಲಿಂಗದ ಪ್ರವರ್ಗದಲ್ಲಿ ಅಭ್ಯಧಿಕ್ಯ ಲಭ್ಯವಿಲ್ಲದ ಕಾರಣ ಭರ್ತೀಯಾಗದೇ * (ಬ್ಯಾಕೋಲಾಗ್) ಖಾಲಿ ಮದ್ದಗಳು

ಸದ್ರೇ/—

ಮೊಲೀಸ್ ಅಧೀಕ್ಷಕರು,
ರೈಲ್ವೇಸ್, ಬೆಂಗಳೂರು.